

**2025-26ನೇ
ಸಾಲಿನ ವಾರ್ಷಿಕ
ಸಾಮಾನ್ಯ ಸಭೆಯ
ಸೂಚನೆ**

**Annual General
Meeting Notice
for the year
2025-2026**

ದಿನಾಂಕ :

ಭಾನುವಾರ, 30.08.2026

ಬೆಳಿಗ್ಗೆ 1100 ಗಂಟೆಗೆ

ಸ್ಥಳ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್

ಕರ್ನಾಟಕ ರಾಜ್ಯ ಪ್ರಧಾನ ಕಛೇರಿ (ಗೈಡ್ಸ್ ವಿಭಾಗ)

ಶಾಂತಿ ಗೃಹ, ಪ್ಯಾಲೇಸ್ ರಸ್ತೆ

ಬೆಂಗಳೂರು-560 001

on Sunday, 30-08-2026

at 11.00 am

**Place : Bharath Scouts
and Guides,
Karnataka State
Head Quarters,
(Guides Wings),
Shanthigruha,
Palace Road,
Bengaluru-560 001.**

RBI License No. : UBD KAN 1219P



Estd: 1916

ಭಾವಸಾರ ಬ್ಯಾಂಕ್

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲಿ.,

'ಸಹಕಾರ ಸದನ', ನಂ. 63/67, 24ನೇ ಅಡ್ಡರಸ್ತೆ, ಕಿಲಾರಿ ರಸ್ತೆ, ಬೆಂಗಳೂರು-560 053

BHAVASARA BANK

The Bhavasara Kshatriya Co-operative Bank Limited

'Sahakara Sadana', No. 63/67, 24th Cross, Kilari Road, Bengaluru-560 053

e-mail : info@bhavasarabank.in website : www.bhavasarabank.in





ಭಾವನಾರ ಬ್ಯಾಂಕ್

ದಿ ಭಾವನಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲ.,
ಬೆಂಗಳೂರು

ಬ್ಯಾಂಕಿನ ನಿರ್ದೇಶಕ ಮಂಡಳಿ ಸದಸ್ಯರು

- | | |
|------------------------------------|---------------------|
| 1. ಶ್ರೀ ಅಂಬೋರೆ ಪಿ. ಸತೀಶ್ | ಅಧ್ಯಕ್ಷರು |
| 2. ಶ್ರೀ ಕೆ. ಜಿ. ಮಹದೇವ ರಾವ್ | ಉಪಾಧ್ಯಕ್ಷರು |
| 3. ಶ್ರೀ ಕೆ. ನಂದ ಕುಮಾರ್ | ನಿರ್ದೇಶಕರು |
| 4. ಶ್ರೀ ಕೆ.ಎ. ಚಂದ್ರಕಾಂತ್ | ನಿರ್ದೇಶಕರು |
| 5. ಶ್ರೀ ವಿ. ಅರುಣ್ ಕುಮಾರ್ | ನಿರ್ದೇಶಕರು |
| 6. ಶ್ರೀ ಪಿ. ವಿಶ್ವನಾಥ್ ಪಿಸ್ಸೆ | ನಿರ್ದೇಶಕರು |
| 7. ಶ್ರೀ ಬಿ. ಎನ್. ಸತೀಶ್ | ನಿರ್ದೇಶಕರು |
| 8. ಶ್ರೀ ಕೆ.ಎ. ಅನಿಲ್ ಕುಮಾರ್ | ನಿರ್ದೇಶಕರು |
| 9. ಶ್ರೀ ಪಿ.ವೈ. ಅಮರ್ನಾಥ್ | ನಿರ್ದೇಶಕರು |
| 10. ಶ್ರೀ ಕೆ.ಜಿ. ಅನಂತ್ ಕುಮಾರ್ | ನಿರ್ದೇಶಕರು |
| 11. ಶ್ರೀ ಜಿ.ಎನ್. ರಮೇಶ್ | ನಿರ್ದೇಶಕರು |
| 12. ಶ್ರೀಮತಿ ಜಿ. ಅನುರಾಧಾ | ನಿರ್ದೇಶಕರು |
| 13. ಶ್ರೀಮತಿ ಕೆ. ಎನ್. ವೀಣಾ ಅರುಣ್ | ನಿರ್ದೇಶಕರು |
| 14. ಶ್ರೀ ಉಂಡಾಲೆ ಎಸ್. ಪ್ರಭಾಕರ್ ರಾವ್ | ನಿರ್ದೇಶಕರು |
| 15. ಶ್ರೀ ಎಸ್. ಸುನಿಲ್ ಕುಮಾರ್ | ವೃತ್ತಿಪರ ನಿರ್ದೇಶಕರು |
| 16. ಶ್ರೀ ಬಿ.ಎಸ್. ವಿನೋದ್ ಕುಮಾರ್ | ವೃತ್ತಿಪರ ನಿರ್ದೇಶಕರು |

ಶ್ರೀ ಜಿ. ಪ್ರಕಾಶ

ಮುಖ್ಯ ಕಾರ್ಯನಿರ್ವಹಣಾಧಿಕಾರಿ



ಭಾವನಾರ ಬ್ಯಾಂಕ್

ದಿ ಭಾವನಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲ.,
ಬೆಂಗಳೂರು



ಶ್ರೀ ಬಿ.ಎಸ್. ರಾಮೇಶ ರಾವ್

ಸಂಸ್ಥಾಪನ ಅಧ್ಯಕ್ಷರು



ಶ್ರೀ ವಿ.ವಿ. ಧರ್ಮಶಂಕರ ರಾವ್

ಸಂಸ್ಥಾಪನ ಕಾರ್ಯದರ್ಶಿ





BHAVASARA BANK

The Bhavasara Kshatriya Co-Operative Bank Limited
Bengaluru

BOARD OF DIRECTORS 2025 - 2030



←→→→
Sri Ambore P. Satheesh
PRESIDENT



←→→→
Sri K. G. Mahadeva Rao
VICE-PRESIDENT



←→→→
Sri K. Sundar Kumar
Head Office Main Branch In-Charge



←→→→
Sri K. A. Chandrakanth
Cantonment Branch In-Charge



←→→→
Sri V. Veni Kumar
Head Office Main Branch In-Charge



←→→→
Sri P. A. Venkatesh Plesay
Malleshwaram Branch In-Charge



←→→→
Sri N. Satish
Cantonment Branch In-Charge



←→→→
Sri K. Anand Kumar
Basavanagudi Branch In-Charge



←→→→
Sri P. A. Ananth
Cantonment Branch In-Charge



←→→→
Sri K. G. Ananth Kumar
Yelahanka Branch In-Charge



←→→→
Sri G. N. Ramesh
Head Office Main Branch In-Charge



←→→→
Sri J. Anuradha
Basavanagudi Branch In-Charge



←→→→
Smt. K. N. Veena Arun
Basavanagudi Branch In-Charge



←→→→
Sri. Undale S. Prabhakar Rao
Malleshwaram Branch In-Charge



←→→→
Sri S. Sund Kumar
PROFESSIONAL DIRECTOR



←→→→
Sri B. S. Vinod Kumar
PROFESSIONAL DIRECTOR

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್
“ಸಹಕಾರ ಸದನ”

ನಂ. 63/67, 24ನೇ ಕ್ರಾಸ್, ಕಿಲಾರಿ ರಸ್ತೆ, ಬೆಂಗಳೂರು-560 053

ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ

ಬ್ಯಾಂಕಿನ 2025-2026ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 30-08-2026ನೇ ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಪ್ರಧಾನ ಕಛೇರಿ (ಗೈಡ್ಸ್ ವಿಂಗ್), ಶಾಂತಿ ಗೃಹ, ಪ್ಯಾಲೇಸ್ ರಸ್ತೆ, ಬೆಂಗಳೂರು-560 001 ರಲ್ಲಿ ಏರ್ಪಡಿಸಲಾಗಿದೆ.

ಬ್ಯಾಂಕಿನ ಅಧ್ಯಕ್ಷರಾದ

ಶ್ರೀ ಅಂಬೋರೆ ಪಿ. ಸತೀಶ್

ಇವರು ಅಧ್ಯಕ್ಷತೆಯನ್ನು ವಹಿಸುವರು. ದಯವಿಟ್ಟು ಸದಸ್ಯರೆಲ್ಲರು ಈ ವಾರ್ಷಿಕ ಸಾಮಾನ್ಯ ಸಭೆಗೆ ದಯಮಾಡಿಸಬೇಕಾಗಿ ಕೋರಿದೆ.

ದಿನಾಂಕ : 10-08-2026
ಬೆಂಗಳೂರು

ಬೋರ್ಡಿನ ಅಪ್ಪಣೆ ಮೇರೆಗೆ,
ಜಿ. ಪ್ರಕಾಶ
ಮುಖ್ಯ ಕಾರ್ಯನಿರ್ವಹಣಾಧಿಕಾರಿ

THE BHAVASARA KSHATRIYA CO-OPERATIVE BANK LIMITED
“Sahakara Sadana”, No. 63/67, 24th Cross, Kilari Road, Bengaluru-560053.

ANNUAL GENERAL MEETING NOTICE

The Annual General Meeting for the year 2025-2026 is convened on Sunday, 30.08.2026 at 11.00 a.m. at Bharath Scouts and Guides, Karnataka State Head Quarters, (Guides Wings), Shanthigruha, Palace Road, Bengaluru-560 001.

Sri Ambore P. Satheesh

President of the Bank

will preside

Members are requested to attend the meeting precisely.

Date : 10-08-2026
Bengaluru

By order of the Board,
J. Prakasha
Chief Executive Officer

ಬ್ಯಾಂಕಿನ ಜಾಲತಾಣ (website) <http://www.bhavasarabank.in> ದಲ್ಲಿ ವಾರ್ಷಿಕ ಸಾಮಾನ್ಯ ಸಭೆಯ ಸೂಚನಾ ಪತ್ರ ಮತ್ತು ಲೆಕ್ಕ ಪರಿಶೋಧಕರ ವರದಿಯನ್ನು ವೀಕ್ಷಿಸಬಹುದು.

Annual General Meeting Notice & Audit Report can also be viewed in Bank's website : <http://www.bhavasarabank.in>

**ದಿನಾಂಕ 30-08-2026ನೇ ಭಾನುವಾರದಂದು ನಡೆಯಲಿರುವ
ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮಗಳ ಪಟ್ಟಿ**

ಕ್ರ.ಸಂ.	ವಿವರಗಳು	ವರದಿ ಪುಟ ಸಂಖ್ಯೆ
1.	ದೇವತಾ ಪ್ರಾರ್ಥನೆ.	—
2.	ಸಂತಾಪ ಸೂಚನೆಗಳು.	—
3.	ಅಧ್ಯಕ್ಷರಿಂದ ಸ್ವಾಗತ ಭಾಷಣ.	—
4.	2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಕಲಾಪಗಳನ್ನು ಓದಿ ಸ್ಥಿರೀಕರಿಸುವುದು.	—
5.	2025-26ನೇ ಸಾಲಿನ ನಿರ್ದೇಶಕ ಮಂಡಲಿ ವಾರ್ಷಿಕ ವರದಿಯನ್ನು ಪರಿಶೀಲಿಸಿ ಅಂಗೀಕರಿಸುವುದು.	3-10
6.	2025-26ನೇ ಸಾಲಿನ ಲೆಕ್ಕಪರಿಶೋಧಕರಿಂದ ಪರಿಶೋಧಿಸಲ್ಪಟ್ಟ ಲಾಭ-ನಷ್ಟ, ಅಥಾವೆ ಪತ್ರಿಕೆ ಮತ್ತು ಲೆಕ್ಕ ಪರಿಶೋಧಕರ ವರದಿಯನ್ನು ಮತ್ತು ಅದಕ್ಕೆ ನೀಡಿರುವ ಅನುಪಾಲನಾ ವರದಿಯನ್ನು ಪರಿಶೀಲಿಸಿ ಅಂಗೀಕರಿಸುವುದು.	—
7.	ಉಪನಿಯಮ (ಬೈಲಾ)ಗಳ ತಿದ್ದುಪಡಿಗಳ ಪ್ರಸಾವನೆಯನ್ನು ಪರಿಶೀಲಿಸುವುದು	11
8.	2025-26ನೇ ಸಾಲಿನಲ್ಲಿ ಬ್ಯಾಂಕಿಗೆ ಸೇರಿಸಿಕೊಂಡ ಹಾಗೂ ಸಮಾಪನೆಯಾದ ಸದಸ್ಯರ ಬಗೆಗಿನ ಟಿಪ್ಪಣಿ ಅಂಗೀಕರಿಸುವುದು.	12
9.	2026-27ನೇ ಸಾಲಿನ ಶಾಸನಬದ್ಧ ಲೆಕ್ಕಪರಿಶೋಧಕರನ್ನು ನೇಮಿಸುವುದು ಹಾಗೂ ಅವರ ಸಂಭಾವನೆಯನ್ನು ನಿಗದಿ ಪಡಿಸುವುದು.	12
10.	2025-26ನೇ ಸಾಲಿನಲ್ಲಿ ಆಗಿರತಕ್ಕ ಹೆಚ್ಚುವರಿ ಖರ್ಚುಗಳನ್ನು ಪರಿಶೀಲಿಸಿ ಅಂಗೀಕರಿಸುವುದು.	12
11.	2025-26ನೇ ಸಾಲಿನ ನಿವ್ವಳ ನಫೆ ವಿಲೇವಾರಿ ವಿಚಾರಗಳನ್ನು ಪರಿಶೀಲಿಸುವುದು.	12
12.	2026-27ನೇ ಸಾಲಿನ ವಾರ್ಷಿಕ ಆಯವ್ಯಯಗಳನ್ನು ಮಂಜೂರು ಮಾಡುವುದು.	13
13.	2025-26ನೇ ಸಾಲಿನ ಆಸ್ತಿ ಜವಾಬ್ದಾರಿ ತಃಖ್ತೆ ಬಹಿರಂಗ ಮಾಹಿತಿ.	14-28
14.	ನಿರ್ದೇಶಕರಿಗೆ ಮತ್ತು ಅವರ ಸಂಬಂಧಿಕರಿಗೆ ನೀಡಲಾದ ಸಾಲ ಮತ್ತು ಮುಂಗಡಗಳ, ಸುಸ್ತಿ ಬಾಕಿ, ಯಾವುದಾದರೂ ಇದ್ದರೆ ಮತ್ತು ಅವುಗಳ ವಸೂಲಿಗೆ ಕೈಗೊಂಡ ಕ್ರಮದ ಪರಿಶೀಲನೆ.	—
15.	ವಾಸ್ತವಿಕವಾಗಿ ಉಪಯೋಗಿಸಿದ ಆಪದ್ಧನ ಮತ್ತು ಇತರ ನಿಧಿಗಳ ವಿವರ.	—
16.	ಇತರೆ ವಿಷಯಗಳು :	—
	ಅ. ನಿರ್ದೇಶಕ ಮಂಡಲಿ ಸೂಚಿಸಬಹುದಾದ ವಿಷಯಗಳು.	—
	ಆ. ಸದಸ್ಯರಿಂದ ಲಿಖಿತ ಮೂಲಕ ಸಕಾಲದಲ್ಲಿ ಅಂದರೆ ತಾ. 25-08-2026 ರೊಳಗೆ ಚರ್ಚೆಗೆ ಬರತಕ್ಕ ವಿಷಯಗಳು.	—
17.	ಉಪಾಧ್ಯಕ್ಷರಿಂದ ವಂದನಾರ್ಪಣೆ.	—

ವಾರ್ಷಿಕ ಸಾಮಾನ್ಯ ಸಭೆಗೆ ಹಾಜರಾಗುವ ಸದಸ್ಯರ ಹಾಜರಾತಿ ಸಹಿಯನ್ನು
ಮಧ್ಯಾಹ್ನ 01:00 ಗಂಟೆಯವರೆಗೆ ಮಾತ್ರ ಪಡೆಯಲಾಗುವುದು.

**Attendance of members attending Annual General Meeting
will be taken only upto 01:00 p.m.**



ಭಾವಸಾರ ಬ್ಯಾಂಕ್

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್
ಬೆಂಗಳೂರು

2025-2026 ನೇ ಸಾಲಿನ ನಿರ್ದೇಶಕ ಮಂಡಳಿ ವರದಿ

ಆತ್ಮೀಯ ಗೌರವಾನ್ವಿತ ಸಹಕಾರಿ ಸದಸ್ಯರ ಬಂಧುಗಳೇ,

ಸಪ್ರೇಮ ನಮಸ್ಕಾರಗಳು. ಭಾವಸಾರ ಬ್ಯಾಂಕಿನ ಅಧ್ಯಕ್ಷರು, ನಿರ್ದೇಶಕರ ಮಂಡಳಿ ಹಾಗೂ ಬ್ಯಾಂಕಿನ ಸಮಸ್ತ ಪರಿವಾರದ ಪರವಾಗಿ ವಾರ್ಷಿಕ ಸಾಮಾನ್ಯ ಮಹಾಸಭೆಗೆ ತಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ. ಬ್ಯಾಂಕಿನ ಅಭಿವೃದ್ಧಿಗೆ ಕಾರಣೀಭೂತರಾದ ಎಲ್ಲಾ ಸದಸ್ಯರುಗಳಿಗೆ ನಿರ್ದೇಶಕ ಮಂಡಳಿ ಮತ್ತು ವ್ಯವಸ್ಥಾಪನಾ ಮಂಡಳಿ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಬ್ಯಾಂಕಿನ ನಿರ್ದೇಶಕ ಮಂಡಳಿಯು ದಿನಾಂಕ 01-04-2025 ರಿಂದ 31-03-2026 ರವರೆಗಿನ ಅವಧಿಗೆ ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949, ರ ಅನ್ವಯ ಹಾಗೂ ಭಾರತೀಯ ಲೆಕ್ಕ ಪತ್ರಗಳ ಪದ್ಧತಿಯ ತತ್ವಗಳ ಪ್ರಮಾಣಕ್ಕೆ ಅನುಗುಣವಾಗಿ ಲೆಕ್ಕಪತ್ರಗಳನ್ನು ಸಿದ್ಧಪಡಿಸಿದ್ದು, ಇವುಗಳ ಪಕ್ಷಿನೋಟವನ್ನೊಳಗೊಂಡ ನಿರ್ದೇಶಕ ಮಂಡಳಿ ವಾರ್ಷಿಕ ವರದಿಯನ್ನು ಈ ದಿನದ ಮಹಾಸಭೆಯಲ್ಲಿ ತಮ್ಮಗಳ ಮುಂದೆ ಮಂಡಿಸಲು ಅನುಮತಿಯನ್ನು ಕೋರುತ್ತೇನೆ. ಈ ವಾರ್ಷಿಕ ವರದಿಯು, ಬ್ಯಾಂಕಿನ ಎಲ್ಲಾ ಷೇರುದಾರರಿಗೆ ಈಗಾಗಲೇ ಒದಗಿಸಲಾಗಿರುವ ನಿರ್ದೇಶಕರ ವರದಿ ಮತ್ತು ಮಾರ್ಚ್ 31, 2026ಕ್ಕೆ ಅಂತ್ಯಗೊಂಡ 2025-2026ನೇ ಸಾಲಿನ ಹಣಕಾಸಿನ ವರ್ಷದ ಶಾಸನಬದ್ಧ ಲೆಕ್ಕಪರಿಶೋಧಕರಿಂದ ಪರಿಶೋಧಿತ ಲೆಕ್ಕಪತ್ರಗಳು ಮತ್ತು ಆರ್ಥಿಕ ವರದಿಯನ್ನೊಳಗೊಂಡಿದ್ದು, ಅದರಂತೆ 2025-2026ನೇ ಸಾಲಿನಲ್ಲಿ ನಿಮ್ಮ ಬ್ಯಾಂಕಿನ ಸಾಧನೆಯ ಬಗ್ಗೆ ನಿಮ್ಮ ಗಮನಕ್ಕೆ ತರಬಯಸುತ್ತೇನೆ. ವಿದೇಶಗಳಲ್ಲಿನ ಯುದ್ಧಗಳ ನಡುವೆ ಉಂಟಾಗಿರುವ ವಿಶ್ವದ ವಿಲಕ್ಷಣ ಪರಿಸ್ಥಿತಿ, ವಿಶ್ವದಾದ್ಯಂತ ಉಂಟಾಗಿರುವ ಆರ್ಥಿಕತೆ ಸವಾಲುಗಳ ನಡುವೆಯೂ ನಮ್ಮ ನಿಮ್ಮೆಲ್ಲರ ನೆಚ್ಚಿನ ಭಾವಸಾರ ಬ್ಯಾಂಕ್ ತನ್ನ 110 ವರ್ಷಗಳ ಯಶಸ್ವಿ ಸೇವೆಯನ್ನು ಪೂರೈಸಿ, ನಾವೀನ್ಯ ಚಿಂತನೆಗಳು ಹಾಗೂ ಅವಕಾಶಗಳಿಗೆ ಅನಾವೃತಗೊಂಡು ಆರ್ಥಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮುನ್ನಡೆಯುತ್ತಿದೆ ಎಂಬ ವಿಷಯವನ್ನು ಈ ಸಂದರ್ಭದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ಹೆಮ್ಮೆ ಪಡುತ್ತೇನೆ.

2025-2026ನೇ ಸಾಲಿನ ಅಂದರೆ ತಾ|| 31-03-2026 ರ ಅಂತ್ಯಕ್ಕೆ ಇರುವಂತೆ ಬ್ಯಾಂಕಿನ ನಿರ್ದೇಶಕ ಮಂಡಳಿಯ ವಾರ್ಷಿಕ ವರದಿಯನ್ನು ಮತ್ತು ಆರ್ಥಿಕ ಪರಿಸ್ಥಿತಿಗಳ ಹಾಗೂ ಬ್ಯಾಂಕಿನ ಸಾಧನೆಗಳ ಬಗ್ಗೆ ನಿಮ್ಮಗಳ ಮುಂದಿಡಲು ಸಂತಸವೆನಿಸುತ್ತದೆ.

ಸದಸ್ಯತ್ವ ಮತ್ತು ಷೇರು ಬಂಡವಾಳ

ಸಾಲು ಪ್ರಾರಂಭದಲ್ಲಿ ಇದ್ದ ಬ್ಯಾಂಕಿನ ಸದಸ್ಯರ ಸಂಖ್ಯೆ 14,993. ಅದರಲ್ಲಿ ಈ ವರ್ಷ ಹೊಸದಾಗಿ ಸೇರ್ಪಡೆಯಾದ ಸದಸ್ಯರು 335 ಮತ್ತು ಈ ಪೈಕಿ ಸದಸ್ಯತ್ವವನ್ನು ಹಿಂಪಡೆದವರ ಸಂಖ್ಯೆ 189 ಕಳೆದು ವರ್ಷಾಂತ್ಯದಲ್ಲಿ ಸದಸ್ಯರ ಸಂಖ್ಯೆ 15,139 ಇರುತ್ತದೆ. ಹಾಗೆಯೇ ಸಹಸದಸ್ಯರ ಸಂಖ್ಯೆಯು 1,470 ಗಳಾಗಿರುತ್ತದೆ.

ಹಾಗೆಯೇ, ಸಾಲು ಪ್ರಾರಂಭದಲ್ಲಿ ರೂ.782.82 ಲಕ್ಷ ಇದ್ದಂತಹ ಷೇರು ಬಂಡವಾಳವು ಪ್ರಸಕ್ತ ಸಾಲಿನಲ್ಲಿ ರೂ.46.47 ಲಕ್ಷ ಜಮಾ ಆಗಿದ್ದು, ಈ ಪೈಕಿ 69.03 ಲಕ್ಷ ಹಿಂಪಡೆದಿದ್ದು, ಸಾಲಾಖ್ಯೆಗೆ ರೂ.760.44 ಲಕ್ಷ ಇರುತ್ತದೆ. ನಿರ್ದೇಶಕ ಮಂಡಳಿಯ ನೀತಿಯಂತೆ ಸಾಲವನ್ನು ಪಡೆಯುವ ಅಪೇಕ್ಷೆಯುಳ್ಳ ಗ್ರಾಹಕರಿಗೆ ಮಾತ್ರ ಸಹ ಸದಸ್ಯತ್ವ / ನಾಮಮಾತ್ರ ಸದಸ್ಯತ್ವವನ್ನು ನೀಡಲಾಗುತ್ತಿದ್ದು, ಈ

ಹಣಕಾಸಿನ ಸಾಲನಲ್ಲಿ ಸಾಲಗಳಿಗೆ ಹೆಚ್ಚಿನ ಬೇಡಿಕೆ ಬಾರದಿದ್ದರಿಂದ ಷೇರು ಬಂಡವಾಳ ಸಂಗ್ರಹಣೆಯಲ್ಲಿ ಅಭಿವೃದ್ಧಿಯನ್ನು ದಾಖಲಿಸಲು ಸಾಧ್ಯವಾಗಿರುವುದಿಲ್ಲ. ಇದರೊಂದಿಗೆ ಪ್ರಸಕ್ತ ಸಾಲನಲ್ಲಿ ಸಹ-ಸದಸ್ಯರ ಷೇರು ಬಂಡವಾಳ ಗಣನೀಯ ಪ್ರಮಾಣದಲ್ಲಿ ಖೈದು ಮಾಡಲಾಗಿರುವುದರಿಂದ ಷೇರು ಬಂಡವಾಳ ಸಂಗ್ರಹಣೆಯು ಕಡಿಮೆಯಾಗಿರುತ್ತದೆ. ಈ ಸಂದರ್ಭದಲ್ಲಿ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ನಮ್ಮ ಜ್ಞಾತಿ ಬಾಂಧವರ ಪೈಕಿ ಯುವಜನರು ನಿಮ್ಮ ಬ್ಯಾಂಕಿನ ಷೇರು ಸದಸ್ಯತ್ವವನ್ನು ಪಡೆಯುವುದರಿಂದ ಬ್ಯಾಂಕಿನ ಷೇರು ಬಂಡವಾಳವನ್ನು ಹೆಚ್ಚಿಸುವುದಲ್ಲದೇ, ಬ್ಯಾಂಕಿನ ಅಭಿವೃದ್ಧಿಯಲ್ಲಿ ಪಾಲುದಾರರಾಗಬಹುದಾಗಿದೆ. ಆದುದರಿಂದ, ಯುವಜನರು ಈ ಬಗ್ಗೆ ತಮ್ಮ ಗಮನವನ್ನು ಹರಿಸಿ ಸಕ್ರಿಯರಾಗಲು ಈ ಮೂಲಕ ಕೋರುತ್ತೇನೆ.

ಆಪದ್ಧನ ಮತ್ತು ಇತರೆ ನಿಧಿಗಳು

ಈ ಹಿಂದಿನ ಸಾಲನಲ್ಲಿ ರೂ.1,988.89 ಲಕ್ಷಗಳಷ್ಟಿದ್ದ ನಿಧಿಗಳು, ವರದಿ ಸಾಲನಲ್ಲಿ ಇದರ ಒಟ್ಟು ಮೊತ್ತವು ರೂ.1,981.34 ಲಕ್ಷಗಳಷ್ಟಿರುತ್ತದೆ. ಸದರಿ ಸಾಲನಲ್ಲಿ ಸುಸ್ತಿ ಮತ್ತು ಅನುತ್ಪಾದಕ ಸಾಲಗಳ ವಸೂಲಾತಿಯು ಉತ್ತಮವಾಗಿ ನಿರ್ವಹಿಸಿರುವುದರಿಂದ ಕರಡು ಮತ್ತು ಅನುಮಾನಾಸ್ಪದ ಸಾಲಗಳ ನಿಧಿ ಮತ್ತು ಸ್ಟ್ಯಾಂಡರ್ಡ್ ಎಂದು ಗುರುತಿಸಿರುವ ಸಾಲಗಳ ಮೇಲಿನ ತತ್ಕಾಲ ಅವಕಾಶಗಳು ಇಳಿಕೆ ಆಗಿರುವುದರಿಂದ ನಿಧಿಗಳು ಇಳಿಕೆಯಾಗಿರುತ್ತದೆ.

ಬ್ಯಾಂಕಿನ ಸದೃಢತೆಯ ವಿವರಗಳು

ನಿಮ್ಮ ಬ್ಯಾಂಕ್ ಅತ್ಯುತ್ತಮ ಬಂಡವಾಳ ಹೊಂದಿರುವ ಬ್ಯಾಂಕ್‌ಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿದ್ದು, ಬ್ಯಾಂಕಿನ ಬಂಡವಾಳ ನಿಧಿ (Net Worth) ಯು ರೂ.14.16 ಕೋಟಿ ಇರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಗಳಿಗೆ ಅನುಸಾರವಾಗಿ ಬಂಡವಾಳ ಪರ್ಯಾಪ್ತತಾ ಅನುಪಾತವು (ಸಿ.ಆರ್.ಎ.ಆರ್) ನಿಗದಿಪಡಿಸಿದ ಕನಿಷ್ಠ ಪ್ರಮಾಣವಾದ ಶೇ.12.00ಕ್ಕಿಂತ ಸ್ವಲ್ಪ ಮಟ್ಟದಲ್ಲಿ ಇಳಿಕೆಯಾಗಿದ್ದು, ಇದು ದಿನಾಂಕ 31-03-2026ಕ್ಕೆ ಶೇ.11.37 ರಷ್ಟಿದೆ ಎಂದು ತಿಳಿಸಲು ಇಚ್ಛಿಸುತ್ತೇನೆ.

ರೇವಣಿಗಳು

ನಿಮಗೆಲ್ಲಾ ತಿಳಿದಿರುವಂತೆ ಈ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ ನಮ್ಮ ಬ್ಯಾಂಕಿನ ಮೇಲೆ “Supervisory Action Framework (SAF)” ನಿರ್ದೇಶನವನ್ನು ಹೇರಿದ್ದರಿಂದ ಬ್ಯಾಂಕು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಈ ಪೈಕಿ ರೇವಣಾತಿಗಳ ವಾಪಸ್ಸಾತಿ ಹೆಚ್ಚಾಗಿ ಮಾರ್ಚ್-2024ರ ಅಂತ್ಯದಲ್ಲಿ ರೂ.206.63 ಕೋಟಿ ಇದ್ದಂತಹ ಬ್ಯಾಂಕಿನ ರೇವಣಾತಿಗಳು ಮಾರ್ಚ್-2025 ರ ಅಂತ್ಯಕ್ಕೆ ರೂ.185.79 ಕೋಟಿಗಳಿಗೆ ಇಳಿಕೆ ಆಗಿತ್ತು. ಆದರೆ, ಬ್ಯಾಂಕಿನ ನಿರ್ವಹಣೆಯು ಉತ್ತಮಗೊಂಡ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಜುಲೈ-2025 ರಲ್ಲಿ ನಮ್ಮ ಬ್ಯಾಂಕಿನ ಮೇಲೆ ಹೇರಿದ್ದ “Supervisory Action Framework (SAF)” ನಿರ್ದೇಶನವನ್ನು ತೆರವುಗೊಳಿಸಿತು. ಇದರ ಪರಿಣಾಮವಾಗಿ ನಿರ್ದೇಶಕ ಮಂಡಲ ರೇವಣಾತಿಗಳ ಮೇಲೆ ನೀಡುವ ಬಡ್ಡಿದರಗಳನ್ನು ಸ್ವತಂತ್ರವಾಗಿ ನಿಗದಿಪಡಿಸುವ ಅವಕಾಶ ಒದಗಿತು. ಇದರಿಂದಾಗಿ, ಮಾರ್ಚ್-2026 ರ ಅಂತ್ಯಕ್ಕೆ ನಿಮ್ಮ ಬ್ಯಾಂಕಿನ ರೇವಣಾತಿಗಳು ರೂ.223.22 ಕೋಟಿಗಳಿಗೂ ಮೀರಿರುತ್ತದೆ. ಈ ಬೆಳವಣಿಗೆಯು ನೀವುಗಳು ನಿಮ್ಮ ಬ್ಯಾಂಕಿನ ಮೇಲೆ ಇರಿಸಿರುವ ವಿಶ್ವಾಸದ ಪ್ರತಿಫಲವಾಗಿರುತ್ತದೆ. ಈ ಅಭಿವೃದ್ಧಿಯು ಹೀಗೆಯೇ ಮುಂದುವರೆಯಲು ತಮ್ಮಗಳ ಸಹಕಾರ ಮತ್ತು ಬೆಂಬಲ ಅತ್ಯಗತ್ಯ. ಆದುದರಿಂದ ನಿಮ್ಮ ಬ್ಯಾಂಕಿನ ಮೇಲೆ ಇನ್ನೂ ವಿಶ್ವಾಸ ಇರಿಸಿ ರೇವಣಿಗಳನ್ನು ಉತ್ತೇಜಿಸಬೇಕೆಂದು ಕೋರುತ್ತೇನೆ.

ಇತರೆ ಜವಾಬ್ದಾರಿಗಳು ಮತ್ತು ಅವಕಾಶಗಳು

ದಿನಾಂಕ 31-03-2026 ಕ್ಕೆ ಇತರೆ ಜವಾಬ್ದಾರಿಗಳು ಮತ್ತು ಅವಕಾಶಗಳ ಖಾತೆಗಳಲ್ಲಿ ರೂ.1.17 ಕೋಟಿಗಳಿದ್ದು, ಹಿಂದಿನ ಸಾಲಿಗೆ ಅಂದರೆ 31-03-2025 ಕ್ಕೆ ಇದ್ದಂತಹ ರೂ.2.25 ಕೋಟಿಗಳಿಗೆ ಹೋಲಿಸಿದಲ್ಲಿ ಈ ಸಾಲನಲ್ಲಿ ರೂ.1.08 ಕೋಟಿ ಕಡಿಮೆ ಆಗಿರುತ್ತದೆ. ಪ್ರಮುಖವಾಗಿ ಆರ್.ಎಫ್.ಡಬ್ಲ್ಯು. ಅನುತ್ಪಾದಕ ಸಾಲಗಳ ಮೇಲೆ ನಿರ್ವಹಿಸಿದ್ದ ಅವಕಾಶಗಳನ್ನು ತೆರವು ಮಾಡಿರುವುದರಿಂದ ಇದು ಈ ಸಾಲನಲ್ಲಿ ಇಳಿಕೆ ಆಗಿರುತ್ತದೆ.

ಹೂಡಿಕೆಗಳು

ದಿನಾಂಕ 31-03-2026 ರ ಅಂತ್ಯಕ್ಕೆ ಬ್ಯಾಂಕು ಒಟ್ಟು ರೂ.114.45 ಕೋಟಿಗಳ ಹೂಡಿಕೆಗಳನ್ನು ಹೊಂದಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ಇದು ಶೇ.35.50% ಏರಿಕೆಯಾಗಿದ್ದು.



ರೂ.40.64 ಕೋಟಿ ಹೆಚ್ಚಳವಾಗಿರುತ್ತದೆ. ಸದರಿ ಹಣಕಾಸಿನ ವರ್ಷದಲ್ಲಿ ವಿಶ್ವದ ವಿವಿಧ ದೇಶಗಳ ನಡುವಿನ ಯುದ್ಧಗಳಿಂದಾಗಿ ಹೂಡಿಕೆ ಮಾರುಕಟ್ಟೆಯು ತೀವ್ರ ಚಂಚಲವಾಗಿದ್ದರೂ ಸಹ ಜಾಗರೂಕತೆಯಿಂದ ಬ್ಯಾಂಕಿನ ಹೂಡಿಕೆಗಳನ್ನು ಲಾಭದಾಯಕವಾಗಿ ತೊಡಗಿಸಿ ಈ ಮೂಲದಿಂದ ಸದರಿ ಸಾಲಿನಲ್ಲಿ ರೂ.491.55 ಲಕ್ಷ ಹೂಡಿಕೆಗಳ ಮೇಲೆ ಬಡ್ಡಿ / ಡಿವಿಡೆಂಡನ್ನು ಗಳಿಸಲಾಗಿದೆ ಎಂದು ತಿಳಿಸಲಾಗುತ್ತದೆ.

ಬ್ಯಾಂಕಿನ ದುಡಿಯುವ ಬಂಡವಾಳದ ಪೈಕಿ ಮಿಗಿಲೆ ಮೊಬಲಗು ಏನಾದರೂ ಇದ್ದಲ್ಲಿ, ಅಂತಹ ಮೊಬಲಗನ್ನು ಇನ್ನು ಮುಂದೆಯೂ ಸರ್ಕಾರಿ ಭದ್ರತಾ ಪತ್ರಗಳು, ರಾಜ್ಯ ಅಭಿವೃದ್ಧಿ ಸಾಲ ಪತ್ರಗಳು, ಖಾಯಂ ಸಾವಧಿ ಠೇವಣಿಗಳು, ಮ್ಯಾಚ್ಯುಯರ್ ಫಂಡ್ ಮತ್ತು ಕಾಲ್ ಮನಿ ಠೇವಣಿಗಳಲ್ಲಿ ಕರ್ನಾಟಕ ಸರ್ಕಾರ ಅಧಿನಿಯಮ ಕಲಂ 58 ರಂತೆ ಹೂಡಿಕೆ ಮಾಡಲು ಸಾಮಾನ್ಯ ಸಭೆಯ ಅನುಮತಿಯನ್ನು ಈ ಮೂಲಕ ಕೋರುತ್ತೇವೆ.

ಬ್ಯಾಂಕ್ 2025-26ನೇ ಹಣಕಾಸಿನ ಸಾಲಿನಲ್ಲಿ ನಗದು ಮೀಸಲು ಅನುಪಾತ (CRR) ಮತ್ತು ಶಾಸನಬದ್ಧ ಮೀಸಲು ಅನುಪಾತ (SLR) ಗಳನ್ನು ಯಾವುದೇ ಲೋಪವಿಲ್ಲದೆ ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ನಿರ್ವಹಣೆ ಮಾಡಲಾಗಿರುತ್ತದೆ.

ಸಾಲ ಮತ್ತು ಮುಂಗಡಗಳು

ವರದಿ ಸಾಲಿನ ಅಂತ್ಯಕ್ಕೆ 1,788 ಸದಸ್ಯರು ಸಾಲಗಳನ್ನು ಪಡೆದಿದ್ದು, ಬ್ಯಾಂಕಿನ ಒಟ್ಟು ಸಾಲ ಮತ್ತು ಮುಂಗಡಗಳು ರೂ.115.73 ಕೋಟಿಗಳಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಸಾಲ ಮತ್ತು ಮುಂಗಡಗಳಿಗೆ ಬೇಡಿಕೆ ತೀವ್ರವಾಗಿ ಕುಸಿದಿದ್ದು, ಇದರೊಂದಿಗೆ ಸುಸ್ತಿ ಮತ್ತು ಅನುತ್ತಾದಕ ಸಾಲಗಳ ವಸೂಲಾತಿಯು ಗಮನಾರ್ಹವಾಗಿ ಆಗಿರುವುದರಿಂದ ಕಳೆದ ಸಾಲಿನಲ್ಲಿ ರೂ.120.96 ಕೋಟಿಗಳಿಗೆ ಹೋಲಿಸಿದಲ್ಲಿ ಸುಮಾರು ರೂ.5.23 ಕೋಟಿ ಕಡಿಮೆ ಆಗಿರುತ್ತದೆ. ಆದರೂ, ಸಾಲ ಪ್ರಾರಂಭದಲ್ಲಿ ಶೇ.65.11 ರಷ್ಟಿದ್ದ ಸಿ.ಡಿ. ಅನುಪಾತವು ಸದರಿ ಸಾಲಿನ ಅಂತ್ಯದಲ್ಲಿ ಶೇ.51.85 ರಷ್ಟು ಇರುತ್ತದೆ. ಸಾಲ ಮತ್ತು ಮುಂಗಡಗಳ ಬೇಡಿಕೆ ಹೆಚ್ಚಿಸಲು ಬ್ಯಾಂಕು ಅಲ್ಪಾವಧಿ ಸಾಲ/ಮೀರಕತೆ ಸಾಲಗಳ ಹೊಸ ಸಾಲವಿಧಗಳನ್ನು ಶೇ.12ರ ಬಡ್ಡಿ ದರದೊಂದಿಗೆ ಜಾರಿಗೆ ತಂದಿದ್ದು, ಇಂತಹ ಸಾಲ ಸೌಲಭ್ಯಗಳನ್ನು ಮಾನ್ಯ ಸದಸ್ಯರು ಹೆಚ್ಚು ಹೆಚ್ಚಾಗಿ ಬಳಸಲು ಕೋರಲಾಗಿದೆ.

ಈ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕಿನ "Supervisory Action Framework (SAF)" ನಿರ್ದೇಶನದಂತೆ ಜಂಟಿ ಸಾಲವನ್ನು ವಿತರಿಸದಂತೆ ನಿಬಂಧನೆ ವಿಧಿಸಿದ್ದು, ಬ್ಯಾಂಕಿನ ಒಟ್ಟಾರೆ ಕಾರ್ಯಕ್ಷಮತೆಯ ಆಧಾರದ ಮೇಲೆ ಮತ್ತು ನಿರ್ದೇಶಕ ಮಂಡಲಯ ನಿರಂತರ ಪ್ರಯತ್ನದಿಂದಾಗಿ ಈ ನಿಬಂಧನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ತೆರವುಗೊಳಿಸಿದೆ ಎಂದು ತಿಳಿಸಲು ಹರ್ಷಿಸುತ್ತೇವೆ. ತತ್ಪರಿಣಾಮವಾಗಿ ಮಾನ್ಯ ಸದಸ್ಯರುಗಳಿಗೆ ಜಂಟಿ ಸಾಲವನ್ನು ವಿತರಿಸಬಹುದಾಗಿದ್ದು, ಈಗಾಗಲೇ ಅನೇಕ ಸದಸ್ಯರು ಈ ಸಾಲ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಲಾಗುತ್ತದೆ. ಆದುದರಿಂದ ಮಾನ್ಯ ಸದಸ್ಯರುಗಳು ತಮ್ಮ ಅಲ್ಪಾವಧಿ ಹಣದ ಬೇಡಿಕೆಯನ್ನು ಜಂಟಿ ಸಾಲವನ್ನು ಪಡೆಯುವುದರ ಮುಖಾಂತರ ಈಡೇರಿಸಿಕೊಳ್ಳಬಹುದಾಗಿದೆ.

ಇದರೊಂದಿಗೆ ಟೈಲರಿಂಗ್ ಉದ್ಯೋಗ ನಡೆಸುತ್ತಿರುವ ನಮ್ಮ ಜ್ಞಾತಿ ಬಾಂಧವರಿಗೆ ಕಿರು ಆರ್ಥಿಕ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೂ.10 ಸಾವಿರಗಳ ಮೀರಕತೆ ಸಾಲ ಸೌಲಭ್ಯವನ್ನು ಪರಿಚಯಿಸಲಾಗಿದೆ. ಗೃಹ ಸಾಲಗಳ ಗರಿಷ್ಠ ಮಿತಿಯನ್ನು ರೂ.1.40 ಕೋಟಿಗಳಿಗೆ ಏರಿಸಲಾಗಿದೆ. ವ್ಯಾಪಾರ ವಹಿವಾಟು ನಡೆಸುವವರಿಗೆ ಶೇ.12 ರ ಬಡ್ಡಿ ದರದಲ್ಲಿ ರೂ.25 ಲಕ್ಷದವರೆಗೆ ಮೀರಕತೆ ಸಾಲ ಸೌಲಭ್ಯವನ್ನು ಪರಿಚಯಿಸಲಾಗಿದೆ. ಬಹಳ ಮುಖ್ಯವಾಗಿ ತುರ್ತು ಹಣಕಾಸಿನ ಅವಶ್ಯಕತೆಯನ್ನು ಪೂರೈಸಲು ಸಾಲಯಾನ ಶೇ.8ರ ಬಡ್ಡಿ ದರದಲ್ಲಿ ಚಿನ್ನಾಭರಣ ಸಾಲವನ್ನು ಗರಿಷ್ಠ ರೂ.1 ಕೋಟಿಯವರೆಗೆ ನೀಡಲು ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರೊಂದಿಗೆ ಸಾಲ ಪಡೆದು ಸಕಾಲದಲ್ಲಿ ಮರುಪಾವತಿಸಿರುವ ಸಾಲಗಾರರಿಗೆ ಅವರವರ ನಿರ್ವಹಣೆಗೆ ತಕ್ಕಂತೆ ಬಡ್ಡಿ ದರಗಳನ್ನು ನಿಗದಿಪಡಿಸಲು "ಗಂಡಾಂತರ ಆಧಾರಿತ ಅಸ್ಥಿರ ಬಡ್ಡಿದರಗಳ ಸಾಲ ಸೌಲಭ್ಯ"ವನ್ನು ಪರಿಚಯಿಸಲು ಕ್ರಮ ಇಡಲಾಗಿದೆ. ಇಷ್ಟೆಲ್ಲಾ ಸೌಲಭ್ಯಗಳನ್ನು ಬ್ಯಾಂಕು ನೀಡುತ್ತಿರುವಾಗ ಅವುಗಳನ್ನು ಪರಿಣಾಮಕಾರಿಯಾಗಿ ಸದ್ಭಳಕೆ ಮಾಡಲು ಮಾನ್ಯ ಸದಸ್ಯರುಗಳು ಪ್ರಾಮಾಣಿಕ ಪ್ರಯತ್ನ ಇರಿಸಲು ಕೋರಿದೆ.

ಆದ್ಯತಾ ವಲಯ ಹಾಗೂ ದುರ್ಬಲ ವರ್ಗದ ಸಾಲಗಳು

ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಗಳಿಗೆ ಅನುಸಾರವಾಗಿ ಬ್ಯಾಂಕ್ ದಿನಾಂಕ 31-

೦೩-೨೦೨೬ ರ ಅಂತ್ಯಕ್ಕೆ ಬ್ಯಾಂಕಿನ ೨೦೨೪-೨೫ ರ ಸಾಲಿನ ಸರಾಸರಿ ಒಟ್ಟು ಸಾಲ ಎ.ಎನ್.ಬಿ.ಸಿ. ಒಟ್ಟು ಸಾಲ ರೂ.೨೦೪.೦೮ ಕೋಟಿಗಳ ಪೈಕಿ ೨೦೨೫-೨೬ನೇ ಹಣಕಾಸಿನ ಸಾಲಿಗೆ ಶೇ.೬೦ ರಷ್ಟು ಅಂದರೆ ರೂ.೧೨೨.೪೫ ಕೋಟಿ ಆದ್ಯತಾ ವಲಯದ ಸಾಲಗಳನ್ನಾಗಿ ವಿತರಿಸಬೇಕಾಗಿದ್ದು, ಈ ಪೈಕಿ ರೂ.೫೧.೬೮ ಕೋಟಿಗಳಷ್ಟು ಸಾಲಗಳನ್ನು ಮಾತ್ರ ಆದ್ಯತಾ ವಲಯಕ್ಕೆ ನೀಡಲು ಸಾಧ್ಯವಾಗಿರುತ್ತದೆ. ಈ ಪೈಕಿ ಆದ್ಯತಾ ವಲಯಕ್ಕೆ ನೀಡಿರುವ ಸಾಲದ ಶೇ.೧೭.೯೭ ದುರ್ಬಲ ವರ್ಗ ಹಾಗೂ ಮಹಿಳೆಯರಿಗೆ ವಿತರಿಸಿರುತ್ತದೆ. ಇನ್ನುಳಿದಂತೆ ರೂ.೭೦.೭೭ ಕೋಟಿಗಳ ಖೋತಾ ತುಂಬಲು ರೂ.೧೭೩.೦೦ ಕೋಟಿ ಆದ್ಯತಾ ವಲಯದ ಸಾಲಗಳ ಪ್ರಮಾಣಪತ್ರವನ್ನು ಖರೀದಿಸಿ ಗುರಿಯನ್ನು ಸಾಧಿಸಿರುತ್ತದೆ. ಇದಕ್ಕಾಗಿ ರೂ.೧೨.೯೮ ಲಕ್ಷ ಪ್ರೀಮಿಯಮ್ ಪಾವತಿ ಮಾಡಲಾಗಿರುತ್ತದೆ.

ಸುಸ್ತಿ ಸಾಲಗಳು ಮತ್ತು ಅನುತ್ಪಾದಕ ಆಸ್ತಿ (ಎನ್.ಪಿ.ಎ.) ಗಳ ವಸೂಲಾತಿ

ವರದಿ ಸಾಲಿನ ಅಂತ್ಯಕ್ಕೆ ಬ್ಯಾಂಕಿನ ಸ್ಥೂಲ ಅನುತ್ಪಾದಕ ಆಸ್ತಿ (Gross NPA) ಮತ್ತು ನಿವ್ವಳ ಅನುತ್ಪಾದಕ ಆಸ್ತಿ (Net NPA) ಪ್ರಮಾಣ ಅನುಕ್ರಮವಾಗಿ ಶೇ.೧೧.೫೧ ಮತ್ತು ಶೇ.೪.೯೨ ರಷ್ಟಿದೆ. ಮುಂದಿನ ಸಾಲುಗಳಲ್ಲಿಯೂ ನಿವ್ವಳ ಅನುತ್ಪಾದಕ ಸಾಲಗಳ ಪ್ರಮಾಣದ ಸಾಮರಸ್ಯವನ್ನು ನಿರ್ವಹಣೆ ಮಾಡಲು ನಿರ್ಧರಿಸಲಾಗಿದ್ದು, ನಿಷ್ಕಾರ್ಣವಾಗಿ ಸುಸ್ತಿ ಸಾಲಗಾರರ ಮೇಲೆ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡು ಸುಸ್ತಿ / ಅನುತ್ಪಾದಕ ಸಾಲಗಳ ವಸೂಲಾತಿ ಮಾಡಿ, ನಿವ್ವಳ ಅನುತ್ಪಾದಕ ಸಾಲಗಳ ಪ್ರಮಾಣವನ್ನು ಕನಿಷ್ಠ ಮಟ್ಟದಲ್ಲಿ ಇರಿಸಲು ಪ್ರಯತ್ನ ಇರಿಸಲಾಗಿದೆ. ಸಾಲ ಮಂಜೂರಾತಿ ಮತ್ತು ವಸೂಲಾತಿ ವ್ಯವಸ್ಥೆಯನ್ನು ಇನ್ನೂ ಬಲಗೊಳಿಸುವ ಮತ್ತು ಮುಂಗಡದ ಗುಣಮಟ್ಟವನ್ನು ಇನ್ನೂ ಸುಧಾರಿಸುವ ಮೂಲಕ ಎನ್.ಪಿ.ಎ. ಪ್ರಮಾಣವನ್ನು ನಿಯಂತ್ರಣದಲ್ಲಿಡಲು ನಿಮ್ಮ ಬ್ಯಾಂಕು ಗಮನವನ್ನು ಕೇಂದ್ರೀಕರಿಸಿಕೊಂಡಿದೆ.

ಲಾಭ-ನಷ್ಟ ಖಾತೆ

ವರದಿ ಸಾಲಿನಲ್ಲಿ ಬ್ಯಾಂಕು ಎಲ್ಲಾ ಮೂಲಗಳಿಂದ ಒಟ್ಟು ರೂ.೨,೨೬೬.೬೯ ಲಕ್ಷ ಆದಾಯವನ್ನು ಗಳಿಸಿದ್ದು, ಈ ಪೈಕಿ ರೂ.೨,೨೦೪.೩೪ ಲಕ್ಷ ಖರ್ಚುಗಳನ್ನು ಕಳೆದು ಸಾಲಾಂತ್ಯಕ್ಕೆ ರೂ.೬೨.೩೫ ಲಕ್ಷ (ಆದಾಯ ತೆರಿಗೆ ಮುನ್ನ) ಲಾಭವನ್ನು ಗಳಿಸಿರುತ್ತದೆ. ಆದರೆ ಈ ಹಿಂದಿನ ಸಾಲಿನ ಸಂಚಿತ ನಷ್ಟ ರೂ.೨೦೭.೬೪ ಲಕ್ಷಗಳಲ್ಲಿ ರೂ.೬೨.೩೫ ಲಕ್ಷ ಲಾಭ ಕಳೆದು ರೂ.೧೪೫.೨೯ ಲಕ್ಷ ಸಂಚಿತ ನಷ್ಟ ಉಂಟಾಗಿರುತ್ತದೆ. ನಿರ್ದೇಶಕ ಮಂಡಲಿಯು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ಹಣಕಾಸು ಸಾಲಿನಲ್ಲಿ ಈ ಸಂಚಿತ ನಷ್ಟವನ್ನು ಭರ್ತಿ ಮಾಡಿ ಲಾಭ ಗಳಿಸಲು ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಲಾಗಿರುತ್ತದೆ.

ವಿಮಾ ರಕ್ಷಣೆ

ಬ್ಯಾಂಕಿನ ಸದಸ್ಯರುಗಳು ಹಾಗೂ ಗ್ರಾಹಕರುಗಳು ಬ್ಯಾಂಕಿನಲ್ಲಿ ಹೂಡಿರುವ ಠೇವಣಿಗಳ ಭದ್ರತೆಗೆ ಭಾರತೀಯ ರಿಸರ್ವ್ ಬ್ಯಾಂಕಿನ ಅಧೀನ ಸಂಸ್ಥೆಯಾದ ಡಿ.ಐ.ಸಿ.ಜಿ.ಸಿ. ಸಂಸ್ಥೆಯಲ್ಲಿ ಬ್ಯಾಂಕಿನ ಎಲ್ಲಾ ಠೇವಣಿಗಳಿಗೆ ರೂ.೨೨.೯೪ ಲಕ್ಷ ವಿಮೆ ಪ್ರೀಮಿಯಂ ಪಾವತಿಸಿ ವಿಮಾ ರಕ್ಷಣೆಯನ್ನು ಪಡೆಯಲಾಗಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಗ್ರಾಹಕನಿಗೆ ರೂ.೫ ಲಕ್ಷದವರೆಗಿನ ಠೇವಣಿಗಳಿಗೆ ವಿಮಾ ರಕ್ಷಣೆ ಇರುತ್ತದೆ. ಇದರೊಂದಿಗೆ ಬ್ಯಾಂಕ್ ತನ್ನ ಚರ ಮತ್ತು ಸ್ಥಿರ ಆಸ್ತಿಗಳಿಗೂ "ಬ್ಯಾಂಕರ್ಸ್ ಬ್ಲಾಂಕೆಟ್ ಪಾಲಿಸಿ" ಮೂಲಕ ವಿಮಾ ರಕ್ಷಣೆ ಪಡೆದಿರುತ್ತದೆ.

ನಿರ್ದೇಶಕ ಮಂಡಳಿ ಮತ್ತು ಉಪಸಮಿತಿಗಳ ಕಾರ್ಯವೈಖರಿ

ಈ ಹಣಕಾಸಿನ ವರ್ಷದಲ್ಲಿ ಬ್ಯಾಂಕಿನ ನಿರ್ದೇಶಕ ಮಂಡಳಿಯವರು ಕಾಲಕಾಲಕ್ಕೆ ನಿಯತವಾಗಿ ಸಭೆಗಳನ್ನು ನಡೆಸಿ ಬ್ಯಾಂಕಿನ ಅನೇಕ ವಿಚಾರಗಳನ್ನು ಕೂಲಂಕುಷವಾಗಿ ಚರ್ಚಿಸಿ, ಸರ್ವಾನುಗುಣ ಅಭಿಪ್ರಾಯದಿಂದ ಅನೇಕ ವಿಷಯಗಳ ಬಗ್ಗೆ ಸೂಕ್ತ ನಿರ್ಧಾರಗಳನ್ನು ಕೈಗೊಂಡಿದ್ದು, ಇವುಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಇದರೊಂದಿಗೆ ವಿಷಯಾವಾರು ನಿರ್ವಹಣೆಗಾಗಿ ಈ ಕೆಳಕಂಡಂತೆ ಉಪಸಮಿತಿಗಳನ್ನು ರಚಿಸಿದ್ದು, ಈ ಉಪಸಮಿತಿಯವರು ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ಅಗತ್ಯ ಶಿಫಾರಸ್ಸುಗಳನ್ನು ನಿರ್ದೇಶಕ ಮಂಡಳಿಗೆ ನೀಡಿರುತ್ತಾರೆ.

1. ಆಡಿಟ್ ಕಮಿಟಿ ಆಫ್ ಬೋರ್ಡ್ (ಎ.ಸಿ.ಬಿ.)
2. ಕಾರ್ಯನಿರ್ವಾಹಕ ಸಮಿತಿ
3. ಮಾಹಿತಿ, ಸುರಕ್ಷತೆ ಮತ್ತು ತಂತ್ರಜ್ಞಾನ ಸಮಿತಿ

4. ಸಾಲ ವಸೂಲಾತಿ ಸಮಿತಿ
5. ಬಂಡವಾಳ ನಿರ್ವಹಣೆ ಮತ್ತು ಹೂಡಿಕೆಗಳ ಸಮಿತಿ
6. ನಿಯಮಾವಳಿ ರಚನಾ ಸಮಿತಿ
7. ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ
8. ಮುದ್ರಣ ಮತ್ತು ಲೇಖನಾ ಸಾಮಗ್ರಿಗಳ ಸಮಿತಿ

ಹಾಗೆಯೇ, ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ಬ್ಯಾಂಕು “ವ್ಯವಸ್ಥಾಪನಾ ಮಂಡಲ”ಯನ್ನು ರಚಿಸಬೇಕಾಗಿದ್ದು, ಇದಕ್ಕಾಗಿ ಅಗತ್ಯ ಕ್ರಮ ಇರಿಸಿ, ಬ್ಯಾಂಕಿನ ನಿರ್ದೇಶಕ ಮಂಡಲ ದಿನಾಂಕ 26.09.2025 ರಂದು ನಡೆದ ನಿರ್ದೇಶಕ ಮಂಡಲ ಸಭೆಯಲ್ಲಿ “ವ್ಯವಸ್ಥಾಪನಾ ಮಂಡಲ”ಯನ್ನು ರಚಿಸಲಾಗಿದೆ. ಈ ವಿಚಾರದಲ್ಲಿ ಪ್ರಸ್ತಾವನೆಯನ್ನು ಅವಗಾಹನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕಿಗೆ ಸಲ್ಲಿಸಿದ್ದು, ಇದನ್ನು ಒಪ್ಪಿರುತ್ತಾರೆ ಎಂದು ಮಾಹಿತಿ ನೀಡಲಾಗಿರುತ್ತದೆ. ಈ ವ್ಯವಸ್ಥಾಪನಾ ಮಂಡಲ ಅಗತ್ಯಕ್ಕೆ ತಕ್ಕಂತೆ ಸಭೆ ನಡೆಸಿ ನಿರ್ದೇಶಕ ಮಂಡಲ ಹಾಗೂ ಇತರೆ ಉಪಸಮಿತಿಗಳಿಗೆ ಸಲಹೆ ಸೂಚನೆಗಳನ್ನು ಹಾಗೂ ವಿಷಯಾವಾರು ಶಿಫಾರಸ್ಸುಗಳನ್ನು ನೀಡಬಹುದಾಗಿದೆ.

ಶಾಖಾ ಜಾಲ

ಬ್ಯಾಂಕಿನ ಯಲಹಂಕ ಶಾಖೆಯನ್ನು ಹೊರತು ಪಡಿಸಿ ಇನ್ನೆಲ್ಲಾ ನಾಲ್ಕು ಶಾಖೆಗಳಿಗೆ ತನ್ನ ಸ್ವಂತ ಕಟ್ಟಡವನ್ನು ಹೊಂದಿದ್ದು, ಮಾನ್ಯ ಸದಸ್ಯರು ಮತ್ತು ಗ್ರಾಹಕರಿಗೆ ಎಲ್ಲಾ ವಿಧದ ಬ್ಯಾಂಕಿಂಗ್ ಸೇವಾ ಸೌಲಭ್ಯಗಳನ್ನು ಒದಗಿಸುತ್ತಾ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕಿನ ಯಲಹಂಕ ಶಾಖೆಯನ್ನು ಸ್ವಂತ ಕಟ್ಟಡದಲ್ಲಿ ಹೊಂದಲು ನಿರ್ದೇಶಕ ಮಂಡಲ ಯೋಜಿಸುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಗಿರುತ್ತದೆ. ಇದರೊಂದಿಗೆ ಬೆಂಗಳೂರಿನ ಜ್ಞಾನಭಾರತಿ ಮತ್ತು ಕೃಷ್ಣರಾಜ ಪುರಂ ಪ್ರದೇಶಗಳಲ್ಲಿ ಇನ್ನೆರಡು ಹೊಸ ಶಾಖೆಗಳನ್ನು ತೆರೆಯುವ ಪ್ರಸ್ತಾವನೆಯನ್ನು ತಮ್ಮಗಳ ಮುಂದಿಡಲಾಗಿದ್ದು, ಇದಕ್ಕೆ ತಮ್ಮ ಸಮ್ಮತಿಯನ್ನು ನೀಡಲು ಕೋರಿದೆ. ಈ ಎಲ್ಲಾ ಶಾಖೆಗಳು ಸಂಪೂರ್ಣ ಗಣಕೀಕರಣಗೊಂಡಿದ್ದು, ಕೋರ್ ಬ್ಯಾಂಕಿಂಗ್ ಸೌಲಭ್ಯದೊಂದಿಗೆ ಮೌಲ್ಯವರ್ಧಿತ ಸೇವಾ ಸೌಲಭ್ಯಗಳನ್ನು ನೀಡುತ್ತಿದೆ. ಮಾನ್ಯ ಸದಸ್ಯರು ಮತ್ತು ಗ್ರಾಹಕರು ಬ್ಯಾಂಕಿಂಗ್ ಸೇವೆಗಳ ವಿನೂತನ ಅನುಭವವನ್ನು ಹೊಂದಬೇಕೆಂದು ಕೋರುತ್ತೇವೆ.

ಮೌಲ್ಯವರ್ಧಿತ ಗ್ರಾಹಕ ಸೇವೆಗಳ ಅನುಷ್ಠಾನ

ಡಿಜಿಟಲ್ ರೂಪಾಂತರದ ಪ್ರಮುಖ ಹೆಜ್ಜೆಯಾಗಿ ಬ್ಯಾಂಕಿನ ತಾಂತ್ರಿಕ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಬ್ಯಾಂಕಿಂಗ್ ಸೇವೆಗಳ ಅನುಷ್ಠಾನಕ್ಕಾಗಿ ನಿರ್ದೇಶಕ ಮಂಡಲಯ ಸದಸ್ಯರನ್ನೊಳಗೊಂಡ “ಮಾಹಿತಿ, ಸುರಕ್ಷತೆ ಮತ್ತು ತಂತ್ರಜ್ಞಾನ ಪರಾಮರ್ಶನಾ ಸಮಿತಿ (Information, Security & Technology Committee)” ರಚಿಸಲಾಗಿದ್ದು, ಈ ಸಮಿತಿ ಕಾಲಕಾಲಕ್ಕೆ ಸಭೆ ಸೇರಿ ಮಾಹಿತಿ ತಂತ್ರಜ್ಞಾನ ಮತ್ತು ಸೈಬರ್ ಸುರಕ್ಷತಾ ವಿಚಾರಗಳನ್ನು ಪರಾಮರ್ಶಿಸಿ ಅಗತ್ಯ ಶಿಫಾರಸ್ಸನ್ನು ನಿರ್ದೇಶಕ ಮಂಡಲಕ್ಕೆ ನೀಡುತ್ತಿದೆ.

ಮಾನ್ಯ ಸದಸ್ಯರು ಮತ್ತು ಗ್ರಾಹಕರು ಬ್ಯಾಂಕಿನ ಯಾವುದೇ ಶಾಖೆಯಲ್ಲಿ ನಿಯಮಿತ ವಹಿವಾಟನ್ನು ನಡೆಸಲು ಅನುಕೂಲವಾಗುವಂತೆ “ಸರ್ವತ್ರ - ಬಹು ಶಾಖಾ ಬ್ಯಾಂಕಿಂಗ್ (Any Branch Banking)” ಸೌಲಭ್ಯ, “ಸಂದೇಶ್-ಕಿರು ಸಂದೇಶ ಸೇವೆ (SMS Services)”, ಮತ್ತು “ದರ್ಪಣೆ- ಬ್ಯಾಂಕಿನ ಸ್ವಂತ ಜಾಲತಾಣ (Bank's own Website)”ದ ಸೇವೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಆದುದರಿಂದ ಮಾನ್ಯ ಸದಸ್ಯರುಗಳು ಮತ್ತು ಗ್ರಾಹಕರು ಈ ಉತ್ಕೃಷ್ಟ ತಂತ್ರಜ್ಞಾನದಿಂದ ಕೂಡಿರುವ ಮೌಲ್ಯವರ್ಧಿತ ಸೇವೆಗಳನ್ನು ಹೆಚ್ಚು ಹೆಚ್ಚಾಗಿ ಬಳಸಿ ಬ್ಯಾಂಕಿನ ವಿಶಿಷ್ಟ ಸೇವೆಗಳ ಅನುಭವವನ್ನು ಹೊಂದಲು ಕೋರುತ್ತೇವೆ. Yes ಬ್ಯಾಂಕ್ ಇವರ ಪ್ರಾಯೋಜಕತ್ವದೊಂದಿಗೆ ವಿದ್ಯುನ್ಮಾನ ನಿಧಿ ವರ್ಗಾವಣೆ (Electronic Fund Transfer) ಗಾಗಿ 'ವಾಸ್ತವ್ - ಆರ್.ಟಿ.ಜಿ.ಎಸ್./ಎನ್.ಇ.ಎಫ್.ಟಿ (RTGS/NEFT)" ಸೌಲಭ್ಯವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದು, ಈಗಾಗಲೇ ಅನೇಕ ಸದಸ್ಯರು/ಗ್ರಾಹಕರು ಈ ಸೌಲಭ್ಯವನ್ನು ಯಶಸ್ವಿಯಾಗಿ ಪಡೆಯುತ್ತಿದ್ದಾರೆ. ಇನ್ನುಳಿದ ಮಾನ್ಯ ಸದಸ್ಯರು / ಗ್ರಾಹಕರು ಈ ಸೌಲಭ್ಯವನ್ನು ಹೆಚ್ಚಾಗಿ ಬಳಸಿಕೊಳ್ಳಲು ಕೋರಲಾಗಿದೆ. ಇದರೊಂದಿಗೆ ಸದಸ್ಯರ ಅನುಕೂಲಕ್ಕಾಗಿ “ಚಿಪ್ ಬೇಸ್ಡ್ ಕಾಂಟ್ಯಾಕ್ಟ್ಲೆಸ್ ರೂಪೇ (Chip-based Contactless Rupay)” ಎ.ಟಿ.ಎಂ. ಕಮ್ ಡೆಬಿಟ್ ಕಾರ್ಡ್ (ATM-cum-Debit

Card)” ಸೇವೆಯು ಜಾರಿಯಲ್ಲಿರುತ್ತದೆ. ಇದರಿಂದ ನಮ್ಮ ಬ್ಯಾಂಕಿನ ಸದಸ್ಯರು / ಗ್ರಾಹಕರು ರಾಷ್ಟ್ರದಾದ್ಯಂತ ಎಲ್ಲಾ ಎ.ಟಿ.ಎಂ. ಗಳಲ್ಲಿ ವಹಿವಾಟು ನಡೆಸಬಹುದಾಗಿದೆ ಎಂದು ತಿಳಿಸಲಾಗುತ್ತದೆ.

ತಂತ್ರಜ್ಞಾನ ಆಧಾರಿತ ವಿತರಣಾ ಚಾನಲ್, ಅಂದರೆ ಡಿಜಿಟಲ್ ಚಾನಲ್ ಅಳವಡಿಸಿಕೊಳ್ಳುವಲ್ಲಿ ನಿಮ್ಮ ಬ್ಯಾಂಕ್ ಸದಾ ಮುಂಚೂಣಿಯಲ್ಲಿದೆ. ಅದಕ್ಕೆ ಅನುಗುಣವಾಗಿ ಪ್ರಸ್ತುತ ಇರುವ ಡಿಜಿಟಲ್ ಚಾನಲ್‌ಗಳ ಉನ್ನತೀಕರಣ ಹಾಗೂ ಮೌಲ್ಯಸಂವರ್ಧನೆಗಾಗಿ ಕ್ರಮ ಕೈಗೊಂಡಿದೆ. ಬ್ಯಾಂಕಿನ ಕಂಪೋನೈಂಟ್ ಶಾಖೆಯ ನೂತನ ಕಟ್ಟಡದ ಆವರಣದಲ್ಲಿ ಸುಧಾರಿತ ATM ಆಗಿರುವ “Cash Deposit Machine (CDM)” ಯಂತ್ರವನ್ನು ಸ್ಥಾಪಿಸಿ ಉತ್ತಮ ಸೇವೆಯನ್ನು ನೀಡಲಾಗುತ್ತಿದೆ. ಈ “Cash Deposit Machine (CDM)” ಯಂತ್ರದ ಮೂಲಕ ಮುಂದಿನ ಹಂತದಲ್ಲಿ ನಮ್ಮ ಬ್ಯಾಂಕಿನ ಖಾತೆದಾರರು ನಗದನ್ನು ಜಮಾ ಮಾಡಬಹುದು. ಇದರೊಂದಿಗೆ ಯಾವುದೇ ಬ್ಯಾಂಕಿನ ಖಾತೆದಾರರು ನಗದು ಹಿಂಪಡೆಯುವುದು (Cash Withdrawal), ಖಾತೆಯ ಶಿಲ್ಕು ವಿಚಾರಣೆ (Balance Enquiry), ಡೆಬಿಟ್ ಕಾರ್ಡ್‌ಗಳ “ಪಿನ್” ಬದಲಾವಣೆ (Pin Change), ಕೊನೆಯ 5 ವಹಿವಾಟುಗಳ ಕಿರು ತೇಜ್ವಿ (Statement of last 5 transactions) ಸೇವೆಯನ್ನು ಪಡೆಯಬಹುದು. ಇದಲ್ಲದೆ, ನಿಮ್ಮ ಬ್ಯಾಂಕ್ ಎಲ್ಲಾ ಷೇರುದಾರರ ಮತ್ತು ಖಾತೆದಾರರ ಮೊಬೈಲ್ ಬ್ಯಾಂಕಿಂಗ್ ನೋಂದಣಿ ಮಾಡುತ್ತಿದ್ದು, ಈ ಮಹತ್ವಾಕಾಂಕ್ಷೆಯ ಎಲ್ಲರ ಸಹಯೋಗವನ್ನು ಕೋರುತ್ತೇವೆ. ಮುಂದಿನ ದಿನಗಳಲ್ಲಿ ಆಧಾರ್ ಜೋಡಣೆ ಕಾರ್ಯವನ್ನು ಕೈಗೊಳ್ಳಲು ಯೋಜಿಸಿರುವುದರಿಂದ ಎಲ್ಲಾ ಸದಸ್ಯರು ಮತ್ತು ಖಾತೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿನ “ಸಂದೇಶ್-ಕಿರು ಸಂದೇಶ ಸೇವೆ” ಯಲ್ಲಿ ತಪ್ಪದೆ ನೋಂದಾಯಿಸಲು ಕೋರಿದೆ. ಇದರೊಂದಿಗೆ ಪ್ರಮುಖವಾಗಿ ಬ್ಯಾಂಕಿನಲ್ಲಿ “ಶೀಘ್ರ” – ಕ್ಯೂ.ಆರ್. ಕೋಡ್ (QR Code) ಮತ್ತು “ಕ್ಷಣಾರ್ಧ”-ಐ.ಎಂ.ಪಿ.ಎಸ್. (IMPS) ಸೇವೆಯನ್ನು ಪ್ರಾರಂಭಿಸಲಾಗಿದ್ದು, ಗ್ರಾಹಕರು ಇದರ ಸೇವೆಯನ್ನು ಪಡೆಯಲು ಕೋರಿದೆ. ಬ್ಯಾಂಕಿನ ಯಲಹಂಕ ಶಾಖೆಯನ್ನು ಹೊರತು ಪಡಿಸಿ ಮಿಕ್ಕಲ್ಲಾ ಶಾಖೆಗಳಲ್ಲಿ “ಭದ್ರತಾ ಕಪಾಟು (Safe Deposit Lockers)” ಗಳ ಸೌಲಭ್ಯ ಇದ್ದು, ವಿವಿಧ ಅಳತೆಗಳ ಕಪಾಟು ದೊರೆಯುತ್ತಿದೆ. ಮಾನ್ಯ ಸದಸ್ಯರು/ಗ್ರಾಹಕರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಕೋರಿದೆ.

ಕೇಂದ್ರೀಕೃತ ಪಾವತಿ ಹಾಗೂ ಸಮನ್ವಯ ಘಟಕ (Centralized Payments & Settlement Division)

ಬ್ಯಾಂಕಿನ ಆಂತರಿಕ ಹಾಗೂ ಇತರ ಬ್ಯಾಂಕ್‌ಗಳೊಡನೆ ನಡೆಸುವ ತಂತ್ರಜ್ಞಾನ ಆಧಾರಿತ ಪಾವತಿ ವ್ಯವಸ್ಥೆಗಳಾದ ಎನ್.ಇ.ಎಫ್.ಟಿ., ಆರ್.ಟಿ.ಜಿ.ಎಸ್., ಸಿ.ಟಿ.ಎಸ್. ತೀರುವಳಿಗಳು, ನ್ಯಾಚ್ ತೀರುವಳಿ ಮತ್ತು ರೂಪೆ-ಡಿಬಿಟ್ ಕಾರ್ಡ್‌ಗಳ ಸೇವೆ ಇತ್ಯಾದಿಗಳಲ್ಲಿ ಜರುಗುವ ವ್ಯವಹಾರಗಳನ್ನು ಸಮಯೋಜಿತ ರೀತಿಯಲ್ಲಿ ಸಮನ್ವಯಗೊಳಿಸಲು ನಿಮ್ಮ ಬ್ಯಾಂಕಿನ ಕಂಪೋನೈಂಟ್ ಶಾಖೆಯ ನೂತನ ಕಟ್ಟಡದಲ್ಲಿ “ಕೇಂದ್ರೀಕೃತ ಪಾವತಿ ಹಾಗೂ ಸಮನ್ವಯ ಘಟಕ” ಎಂಬ ಪ್ರತ್ಯೇಕವಾದ ವಿಭಾಗವನ್ನು ಕಾರ್ಯಾರಂಭಗೊಳಿಸಲಾಗಿದೆ. ಈ ಘಟಕವು ವರ್ಷದ ಎಲ್ಲಾ ದಿನಗಳಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಘೋಷಣೆಯಂತೆ ಕೇವಲ ಒಂದು ಗಂಟೆ ಅವಧಿಯಲ್ಲಿ ಚೆಕ್ ಕ್ಲಿಯರೆನ್ಸ್ ಸೌಲಭ್ಯವನ್ನು ಜಾರಿಗೆ ತರಲು ಅಗತ್ಯ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.

ಸಿಬ್ಬಂದಿ ತರಬೇತಿ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ

ವರದಿ ಸಾಲಿನಲ್ಲಿ ಬ್ಯಾಂಕ್ ಮಟ್ಟದಲ್ಲಿಯೇ ವಿವಿಧ ವಿಷಯಾಧಾರಿತ ಆಂತರಿಕ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಇಂದಿನ ಬ್ಯಾಂಕಿಂಗ್ ಅಗತ್ಯತೆಗಳಿಗೆ ತಕ್ಕಂತೆ ವ್ಯವಹಾರ ಕೌಶಲ್ಯವನ್ನು ಹೊಂದಬೇಕಾಗಿರುವುದು ಅಗತ್ಯವಾದುದರಿಂದ ಎಲ್ಲಾ ವರ್ಗದ ಸಿಬ್ಬಂದಿಯವರಿಗೆ ವಿಷಯವಾರು ಪ್ರಾವೀಣ್ಯತೆಯನ್ನು ಗಳಿಸಲು ಅನುಕೂಲವಾಗುವಂತೆ ವಿವಿಧ ಬಾಹ್ಯ ತರಬೇತಿ ಕಾರ್ಯಕ್ರಮಗಳಿಗೆ ನಿಯೋಜಿಸಲು ಯೋಜಿಸಲಾಗಿದೆ. ಇದಲ್ಲದೇ, ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ನಿಯತವಾಗಿ ಸಿಬ್ಬಂದಿ ತರಬೇತಿಗಾಗಿಯೇ ಬ್ಯಾಂಕಿಂಗ್ ಪರಿಣಿತರನ್ನು ನೇಮಿಸಿಕೊಂಡಿದ್ದು, ನಿರಂತರ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಇದರೊಂದಿಗೆ, ಸಿಬ್ಬಂದಿಗಳ ಜ್ಞಾನ, ಸಾಮರ್ಥ್ಯ ವೃದ್ಧಿಗಾಗಿ ಮತ್ತು ನಿರಂತರ ಕಲಿಕೆಗಾಗಿ ಕರ್ನಾಟಕ ಸರ್ಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ನಡೆಸುವ “ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್” ಕೋರ್ಸ್‌ಗೆ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಇಲ್ಲಿಯವರೆಗೆ ಇರುವ ಒಟ್ಟು 54 ಸಿಬ್ಬಂದಿಗಳ ಪೈಕಿ 36 ಮಂದಿ ಸಿಬ್ಬಂದಿಗಳು ಉತ್ತೀರ್ಣರಾಗಿ ಡಿಪ್ಲೋಮಾ ಪದವಿಯನ್ನು ಪಡೆದಿರುತ್ತಾರೆ. ಇನ್ನುಳಿದ ಸಿಬ್ಬಂದಿಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪರೀಕ್ಷೆಗೆ ನಿಯೋಜಿಸಲಾಗುವುದು.

ಲೆಕ್ಕಪರಿಶೋಧನೆ ಮತ್ತು ಆಡಿಟ್ ವರ್ಗೀಕರಣ

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949, ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ಬ್ಯಾಂಕಿನ ಲೆಕ್ಕಪರಿಶೋಧನೆಯನ್ನು ಸನ್ನದ್ಧ ಲೆಕ್ಕಪರಿಶೋಧಕರು (**CHARTERED ACCOUNTANT**) ನಡೆಸಬೇಕಾಗಿದ್ದು, ಮಾನ್ಯ ಆಕಾಸಂ ಅಂಡ್ ಅಸೋಸಿಯೇಟ್ಸ್, ಸನ್ನದ್ಧ ಲೆಕ್ಕಪರಿಶೋಧಕರು, ಬೆಂಗಳೂರು, ಇವರು ತಾ|| 31-03-2026 ಕ್ಕೆ ಇರುವಂತೆ ಹಣಕಾಸಿನ ಪರಿಸ್ಥಿತಿಗೆ ಅನುಸಾರವಾಗಿ ನಮ್ಮ ಬ್ಯಾಂಕಿನ ಶಾಸನಬದ್ಧ ಲೆಕ್ಕ ಪರಿಶೋಧನಾ ಕಾರ್ಯವನ್ನು ನಡೆಸಿದ್ದು, ವರದಿಯನ್ನು ನೀಡಿರುತ್ತಾರೆ. ಈ ವರದಿಯಾನುಸಾರ ಬ್ಯಾಂಕಿನ ಕಾರ್ಯನಿರ್ವಹಣೆ ಮತ್ತು ಹಣಕಾಸಿನ ಸ್ಥಿತಿಗತಿಗಳು ತೃಪ್ತಿದಾಯಕವಾಗಿದೆ ಎಂದಿರುತ್ತಾರೆ. ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ಲೆಕ್ಕಪರಿಶೋಧನಾ ಪದ್ಧತಿಯಲ್ಲಿ “**CAMELS RATINGS**” ವಿಧಾನವನ್ನು ಅಳವಡಿಸಿಕೊಂಡು ವೈಜ್ಞಾನಿಕವಾಗಿ ಬ್ಯಾಂಕಿನ ಹಣಕಾಸಿನ ಸ್ಥಿತಿಗತಿಗಳು ಹಾಗೂ ಆರ್ಥಿಕ ವಿಶ್ಲೇಷಣೆಯ ಆಧಾರದ ಮೇಲೆ ಅರ್ಹತೆಯನ್ನು ನಿರ್ಧರಿಸಿದ್ದು, ನಮ್ಮ ಬ್ಯಾಂಕಿಗೆ ಈ ಸಾಲಿನಲ್ಲಿ “ಬಿ” ಶ್ರೇಣಿಯನ್ನು ನೀಡಿರುತ್ತಾರೆ.

ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಗಳಿಗೆ ಅನುಸಾರವಾಗಿ ಬ್ಯಾಂಕಿನ ದಿನವಹಿ ವಹಿವಾಟಿನ ಲೆಕ್ಕಪರಿಶೋಧನೆಯನ್ನು ನಡೆಸಲು ಸನ್ನದ್ಧ ಲೆಕ್ಕಪರಿಶೋಧಕರನ್ನು ನೇಮಿಸಬೇಕಾಗಿರುತ್ತದೆ. ಈ ನಿರ್ದೇಶನದಂತೆ ನಿರ್ದೇಶಕ ಮಂಡಲಿಯವರು ಮಾನ್ಯ ವಿದ್ಯಾರತನ್ ಜಿ.ಆರ್. ಗೋಪಾಲ್ ರಾವ್ ಅಂಡ್ ಕಂಪನಿ, ಬೆಂಗಳೂರು, ಎಂಬ ಸನ್ನದ್ಧ ಲೆಕ್ಕಪರಿಶೋಧಕರನ್ನು ಪ್ರಸಕ್ತ ಸಾಲಿನ ಸಮವರ್ತಿ ಲೆಕ್ಕಪರಿಶೋಧಕರನ್ನಾಗಿ (**CONCURRENT AUDITOR**) ನೇಮಿಸಿದ್ದು, ಇವರು ಬ್ಯಾಂಕಿನ ಲೆಕ್ಕಪತ್ರಗಳ ಪರಿಶೋಧನೆಯನ್ನು ನಡೆಸಿ ಕಾಲಕಾಲಕ್ಕೆ ವರದಿಯನ್ನು ನೀಡಿರುತ್ತಾರೆ. ನಿರ್ದೇಶಕ ಮಂಡಲಿ ಮತ್ತು ಆಡಿಟ್ ಕಮಿಷನ್ ಆಫ್ ಬೋರ್ಡ್ ಸಮಿತಿ ಈ ವರದಿಯನ್ನು ಕೂಲಂಕುಷವಾಗಿ ಪರಾಮರ್ಶಿಸಿ ಸೂಚಿತ ನ್ಯೂನತೆಗಳೇನಾದರೂ ಇದ್ದಲ್ಲಿ ಅವುಗಳ ಅನುಪಾಲನೆಗಾಗಿ ಸೂಕ್ತ ಕ್ರಮ ಇರಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಲಾಗಿರುತ್ತದೆ.

ಬ್ಯಾಂಕು 2026-27ನೇ ಸಾಲಿನಲ್ಲಿ ಸಾಧಿಸಬೇಕೆಂದಿರುವ ಗುರಿಗಳು

1. ಬ್ಯಾಂಕಿನ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ವಿಸ್ತರಿಸುವುದು.
2. ಷೇರು ಬಂಡವಾಳವನ್ನು ರೂ.8.50 ಕೋಟಿಗಳಷ್ಟು ಕ್ರೋಢೀಕರಿಸುವುದು.
3. ಬೆಂಗಳೂರಿನ ಜ್ಞಾನಭಾರತಿ ಮತ್ತು ಕೃಷ್ಣರಾಜ ಪುರಂ ಪ್ರದೇಶಗಳಲ್ಲಿ ಬ್ಯಾಂಕಿನ ಹೊಸ ಶಾಖೆಗಳನ್ನು ತೆರೆಯುವುದು.
4. ರೇವಣಿಗಳನ್ನು ಈಗಿರುವ ರೂ.223.22 ಕೋಟಿಗಳಿಂದ ರೂ.255.00 ಕೋಟಿಗಳಿಗೆ ಹೆಚ್ಚಿಸುವುದು.
5. ಸಾಲ ಮತ್ತು ಮುಂಗಡಗಳನ್ನು ಈಗಿರುವ ರೂ.115.73 ಕೋಟಿಗಳಿಂದ ರೂ.150.00 ಕೋಟಿಗಳಿಗೆ ಹೆಚ್ಚಿಸುವುದು.
6. ಗಂಡಾಂತರ ಆಧಾರಿತ ಅಸ್ಥಿರ ಬಡ್ಡಿವರಗಳ ಸಾಲ ಮತ್ತು ಮುಂಗಡಗಳನ್ನು ಮಂಜೂರು ಮಾಡಲು ಗ್ರಾಹಕ ಮೌಲ್ಯಾಂಕನ ಪದ್ಧತಿಯನ್ನು ಜಾರಿಗೆ ತರುವುದು.
7. ಬ್ಯಾಂಕಿನ ಗ್ರಾಹಕರು ಮೌಲ್ಯವರ್ಧಿತ ಸೇವೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವಂತಾಗಲು ವ್ಯಾಪಕ ಪ್ರಚಾರ ನಡೆಸಿ ಉತ್ತೇಜಿಸುವುದು.
8. ನಿವ್ವಳ ಅನುತ್ತಾದಕ ಸಾಲಗಳ ಪ್ರಮಾಣವನ್ನು ಈಗಿರುವ ಶೇ.4.97 ರಿಂದ ಕನಿಷ್ಠ ಪ್ರಮಾಣಕ್ಕೆ ಇಳಿಸುವುದು.
9. ಹಿಂದಿನ ಸಂಚಿತ ನಷ್ಟವನ್ನು ಭರ್ತಿ ಮಾಡಿ ರೂ.2 ಕೋಟಿ ಮೀರಿ ನಿವ್ವಳ ಲಾಭವನ್ನು ಗಳಿಸುವುದು.
10. ಬ್ಯಾಂಕಿನ ಯಲಹಂಕ ಶಾಖೆಗಾಗಿ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡುವ ಯೋಜನೆಯನ್ನು ರೂಪಿಸುವುದು.

11. KYC/CKYC/REKYC ದಾಖಲಾತಿಗಳನ್ನು ಪೂರ್ಣ ಪ್ರಮಾಣದಲ್ಲಿ ತಹಲ್‌ವರೆಗೆ ತರಲು ಅಗತ್ಯ ಕ್ರಮಗಳನ್ನು ಇಡುವುದು.
12. ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಗಳಿಗೆ ಅನುಸಾರವಾಗಿ ಆದ್ಯತಾ ವಲಯದ ಸಾಲಗಳ ಗುರಿಯನ್ನು ತಲುಪಲು ಸಾಲ ವಿತರಣಾ ಯೋಜನೆಗಳನ್ನು ರೂಪಿಸಿ ಅಳವಡಿಸುವುದು.
13. ಬ್ಯಾಂಕಿನ ಎಲ್ಲಾ ವಹಿವಾಟುಗಳನ್ನು ಸಂರಕ್ಷಿಸಲು ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಗಳಂತೆ "Cyber Security Controls" ಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಜಾರಿಗೆ ತರುವುದು.
14. ಭಾರತೀಯ ರಿಸರ್ವ್ ಬ್ಯಾಂಕಿನ ಎಲ್ಲಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಅನುಸರಣೆ ಇರಿಸುವುದು.

ಆಭಾರ ಮನ್ನಣೆ

ಸಮಾಪನೆಗೆ ಮುನ್ನ ಬ್ಯಾಂಕಿನ ಪರವಾಗಿ ಮತ್ತು ನನ್ನ ಪರವಾಗಿ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾದ ಮಾನ್ಯ ಸದಸ್ಯರಿಗೆ, ಠೇವಣಿದಾರರಿಗೆ, ಸಾಲಗಾರರಿಗೆ ಮತ್ತು ಗ್ರಾಹಕರಿಗೆ ಬ್ಯಾಂಕಿನ ಪ್ರಗತಿಗೆ ಗಣನೀಯ ಕೊಡುಗೆ ನೀಡಿದ್ದಕ್ಕಾಗಿ ನಿರ್ದೇಶಕ ಮಂಡಳಿಯವರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಹೇಳಬಯಸುತ್ತೇನೆ.

ಬ್ಯಾಂಕಿನ ಕಾರ್ಯಚಟುವಟಿಕೆಗಳಿಗೆ ಅಪೂರ್ವ ಬೆಂಬಲ, ಮಾರ್ಗದರ್ಶನ ಮತ್ತು ಪೋಷಕತ್ವ ನೀಡಿ, ಈ ಸಾಧನೆಗೆ ಕಾರಣಕರ್ತರಾದ ಶ್ರೇಷ್ಠ ಆಡಳಿತವನ್ನು ನಿರೂಪಿಸಿದ ನಮ್ಮ ಬ್ಯಾಂಕಿನ ನಿರ್ದೇಶಕ ಮಂಡಳಿಯ ನಿರ್ದೇಶಕರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಂದರ್ಭಾನುಸಾರವಾಗಿ ಸಲಹೆ, ಸೂಚನೆಗಳನ್ನು ನೀಡುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್, ಕರ್ನಾಟಕ ಸರ್ಕಾರದ ಸಹಕಾರ ಇಲಾಖೆ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ರಾಷ್ಟ್ರೀಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ, ಪಟ್ಟಣ ಸಹಕಾರಿ ಬ್ಯಾಂಕುಗಳ ಮಹಾಮಂಡಳದವರಿಗೆ ಧನ್ಯವಾದಗಳನ್ನು ಅರ್ಪಿಸಲು ನಿರ್ದೇಶಕ ಮಂಡಳಿ ಇಚ್ಛಿಸುತ್ತದೆ.

ಬ್ಯಾಂಕಿನ ಲೆಕ್ಕ ಪತ್ರಗಳ ಪರಿಶೋಧಕರಾದ ಮಾನ್ಯ ಆಕಾಸಂ ಅಂಡ್ ಅಸೋಸಿಯೇಟ್ಸ್, ಸನ್ಮದ್ಧ ಲೆಕ್ಕಪರಿಶೋಧಕರು, ಬೆಂಗಳೂರು, ಇವರಿಗೆ ಬ್ಯಾಂಕಿನ ನಿರ್ದೇಶಕ ಮಂಡಳಿ ಧನ್ಯವಾದಗಳನ್ನು ಅರ್ಪಿಸಲು ಇಚ್ಛಿಸುತ್ತದೆ. ಬ್ಯಾಂಕಿನ ಸಮವರ್ತಿ ಲೆಕ್ಕಪರಿಶೋಧಕರಾದ ಮಾನ್ಯ ವಿದ್ಯಾರತನ್ ಬಿ.ಆರ್. ಗೋಪಾಲ್ ರಾವ್ ಅಂಡ್ ಕಂಪನಿ, ಸನ್ಮದ್ಧ ಲೆಕ್ಕಪರಿಶೋಧಕರು, ಬೆಂಗಳೂರು, ಇವರಿಗೆ ಬ್ಯಾಂಕಿನ ನಿರ್ದೇಶಕ ಮಂಡಳಿ ಧನ್ಯವಾದಗಳನ್ನು ಅರ್ಪಿಸಲು ಇಚ್ಛಿಸುತ್ತದೆ.

ಬ್ಯಾಂಕಿನ ಕಾನೂನು ಸಲಹೆಗಾರರು, ತೆರಿಗೆ ಸಲಹೆಗಾರರು, ಕಟ್ಟಡ ಮೌಲ್ಯಮಾಪಕರು ಮತ್ತು ಇನ್ನಿತರೆ ವಿಧದ ಸೇವೆಯನ್ನು ನೀಡುತ್ತಿರುವವರಿಗೆ ಬ್ಯಾಂಕಿನ ನಿರ್ದೇಶಕ ಮಂಡಳಿ ಧನ್ಯವಾದಗಳನ್ನು ಅರ್ಪಿಸಲು ಇಚ್ಛಿಸುತ್ತದೆ.

ಅಂತೆಯೇ, ಬ್ಯಾಂಕಿನ ಅಭಿವೃದ್ಧಿಯ ಬಗ್ಗೆ ಆಸೆ ವಹಿಸಿ ಕರ್ತವ್ಯ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ನಿರ್ದೇಶಕ ಮಂಡಳಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲು ಇಚ್ಛಿಸಿ ಮುಂಬರುವ ವರ್ಷಗಳಲ್ಲಿ ತಮ್ಮಗಳೆಲ್ಲರ ಪ್ರೋತ್ಸಾಹ ಮತ್ತು ಸಹಕಾರವು ಹೀಗೆಯೇ ನಿರಂತರವಾಗಿ ನಿರ್ದೇಶಕ ಮಂಡಳಿಗೆ ನೀಡಲು ವಿನಮ್ರವಾಗಿ ಕೋರಿ ಜಗತ್ಪ್ರಿಯನಾದ ಕುಲದೈವ ಶ್ರೀ ಪಾಂಡುರಂಗನು ಎಲ್ಲರಿಗೂ ಸಕಲ ಆಯುರಾರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತಾ ಈ ವರದಿಯನ್ನು ಸಮಾಪ್ತಿಗೊಳಿಸುತ್ತೇನೆ.

ಸಪ್ರೇಮ ನಮಸ್ಕಾರಗಳೊಂದಿಗೆ,

ನಿರ್ದೇಶಕ ಮಂಡಳಿ ಅಪ್ಪಣೆ ಮೇರೆಗೆ,

ಅಂಬೋರೆ ಪಿ. ಸತೀಶ್

ಅಧ್ಯಕ್ಷರು.

ಹಾಲಿ ಇರುವುದು EXISTING	ಪ್ರಸ್ತಾವಿತ PROPOSED
2. ಶಾಖೆಗಳು: 3. ಬ್ಯಾಂಕಿನ ಕಾರ್ಯಕ್ಷೇತ್ರದ ವ್ಯಾಪ್ತಿ : ಬ್ಯಾಂಕಿನ ಕಾರ್ಯಕ್ಷೇತ್ರದ ವ್ಯಾಪ್ತಿಯು ಈ ಕೆಳಕಂಡ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರತಕ್ಕದ್ದು. 1) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿ.ಬಿ.ಎಂ.ಪಿ) ಆಡಳಿತಕ್ಕೆ ಒಳಪಟ್ಟ ಪ್ರದೇಶ. 2) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿ.ಡಿ.ಎ.) ಆಡಳಿತಕ್ಕೆ ಒಳಪಟ್ಟ ಪ್ರದೇಶ. 3) ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟ ಕರ್ನಾಟಕ ಗೃಹ ಮಂಡಳಿ (ಕೆ.ಹೆಚ್.ಬಿ.) ಆಡಳಿತಕ್ಕೆ ಒಳಪಟ್ಟ ಪ್ರದೇಶ. 4) ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿ.ಎಂ.ಆರ್.ಡಿ.ಎ) ವ್ಯಾಪ್ತಿಗೆ ಒಳಪಟ್ಟ ಪ್ರದೇಶ. ಈ ಬಗ್ಗೆ ಯಾವುದೇ ಬದಲಾವಣೆ ಯಾಗಬೇಕಾದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕು (ಜಿಲ್ಲಾ ವ್ಯಾಪ್ತಿಯೊಳಗಿನ ಕಾರ್ಯಕ್ಷೇತ್ರ ವಿಸ್ತರಣೆ ಹೊರತುಪಡಿಸಿ) ಆಗಿಂದಾಗ್ಗೆ ನೀಡುವ ಸೂಚನೆಗಳ ಅನ್ವಯ ರಿಸರ್ವ್ ಬ್ಯಾಂಕಿನ ಪೂರ್ವಭಾವಿ ಮಂಜೂರಾತಿಯು ಅವಶ್ಯಕ. 3. The area of operation The area of operation of the bank shall be confined to following area: 1) The area under the administration of Bruhath Bangalore Mahanagara Palike (B.B.M.P.) 2) The area under the administration of Bangalore Development Authority (B.D.A.) 3) The area under the administration of Karnataka Housing Board (K.H.B.) within the jurisdiction of Bangalore Urban District. 4) The jurisdiction of Bangalore Metropolitan Region Development Authority (B.M.R.D.A.) For any revision in this regard, prior approval of the Reserve Bank of India (except for extension of area of operation within the district of registration) shall be necessary, as per the instructions issued from time to time.	2. ಶಾಖೆಗಳು: 2. 4) ಯಲಹಂಕ ಶಾಖೆ: ನಂ.575/479, ಪದ್ಮಮ್ಮ ಕಾಂಪ್ಲೆಕ್ಸ್, ಬಿ.ಬಿ. ರಸ್ತೆ, ಗಾಂಧಿ ನಗರ, ಯಲಹಂಕ, ಬೆಂಗಳೂರು-560 064. 3. ಬ್ಯಾಂಕಿನ ಕಾರ್ಯಕ್ಷೇತ್ರ ವ್ಯಾಪ್ತಿ: ಬ್ಯಾಂಕಿನ ಕಾರ್ಯಕ್ಷೇತ್ರದ ವ್ಯಾಪ್ತಿಯು 1) ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳು. 2) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳು. ಈ ಬಗ್ಗೆ ಯಾವುದೇ ಬದಲಾವಣೆ ಯಾಗಬೇಕಾದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕು ಆಗಿಂದಾಗ್ಗೆ ನೀಡುವ ಸೂಚನೆಗಳ ಅನ್ವಯ ಭಾರತೀಯ ರಿಸರ್ವ್ ಬ್ಯಾಂಕಿನ ಪೂರ್ವಭಾವಿ ಮಂಜೂರಾತಿಯು ಅವಶ್ಯಕ. 3. The area of operation The area of operation of the Bank shall be confined to the 1) The area under the administration of Bengaluru Urban District. 2) The area under the administration of Bengaluru Rural District. For any revision in this regard, prior approval of the Reserve Bank of India shall be necessary, as per the instructions issued from time to time.

ಲಾಭದ ವಿಲೇವಾರಿ

2025-26ನೇ ಸಾಲಿಗೆ ಒಟ್ಟು ರೂ. 1,45,72,376.74 ಕ್ರೋಢೀಕೃತ ನಷ್ಟ ಇರುವುದರಿಂದ ಲಾಭದ ವಿಲೇವಾರಿ ಇರುವುದಿಲ್ಲ.

2026-27ನೇ ಹಣಕಾಸಿನ ಸಾಲಿಗೆ ಶಾಸನಬದ್ಧ ಲೆಕ್ಕಪರಿಶೋಧಕರನ್ನು ನೇಮಿಸುವ ಬಗ್ಗೆ

ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆಗೆ ಆಗಿರುವ ತಿದ್ದುಪಡಿ ಅನುಸಾರ ಬ್ಯಾಂಕ್ ತನ್ನ ಲೆಕ್ಕಪತ್ರಗಳ ಲೆಕ್ಕ ಪರಿಶೋಧನೆಯನ್ನು ಕೈಗೊಳ್ಳಲು ಕನಿಷ್ಠ ಎರಡು ಸನ್ನದ್ಧ ಲೆಕ್ಕಪರಿಶೋಧಕ ಸಂಸ್ಥೆಯ ಹೆಸರುಗಳನ್ನು ಪಟ್ಟಿ ಮಾಡಿ ಭಾರತೀಯ ರಿಸರ್ವ್ ಬ್ಯಾಂಕಿಗೆ ಸಲ್ಲಿಸಬೇಕಾಗಿರುತ್ತದೆ. ಆದ್ದರಿಂದ ದಿನಾಂಕ 22.07.2026 ರಂದು ನಡೆದ ಬ್ಯಾಂಕಿನ ನಿರ್ದೇಶಕ ಮಂಡಲಿ ಸಭೆಯಲ್ಲಿ ಈ ಕೆಳಕಂಡ ಎರಡು ಸನ್ನದ್ಧ ಲೆಕ್ಕಪರಿಶೋಧಕ ಸಂಸ್ಥೆಗಳ ಹೆಸರುಗಳನ್ನು ಭಾರತೀಯ ರಿಸರ್ವ್ ಬ್ಯಾಂಕಿಗೆ ದಿನಾಂಕ 29.07.2026ರಂದು ಅನುಮೋದನೆಗೆ ಸಲ್ಲಿಸಲಾಗಿದೆ.

ಕ್ರ. ಸಂ.	ಸಂಸ್ಥೆಯ ಹೆಸರು	ದಾಖಲಾತಿ ಸಂಖ್ಯೆ (ಎಫ್.ಆರ್.ಎನ್)	ವಿಳಾಸ
1	ಮಾನ್ಯ ಎಸ್.ವಿ.ಕೆ.ಹೆಚ್ & ಕೊ.	014290S	ನಂ.38, 1ನೇ ಮಹಡಿ, 1ನೇ ಮೈನ್, ಮಹಾಗಣಪತಿನಗರ, 1ನೇ ಸ್ಟೇಜ್, 6ನೇ ಫೇಸ್, ರಾಜಾಜಿನಗರ, ಬೆಂಗಳೂರು-560010
2	ಮಾನ್ಯ ಬಿ.ಎಸ್. ರೆಡ್ಡಿ & ಕೊ.	006129S	ನಂ. 37, 2ನೇ ಮಹಡಿ, ಸೌತ್ ಎಂಡ್ ರಸ್ತೆ, ಬಸವನಗುಡಿ, ಬೆಂಗಳೂರು-560 004

ಈ ಪೈಕಿ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸುವ ಸನ್ನದ್ಧ ಲೆಕ್ಕಪರಿಶೋಧಕ ಸಂಸ್ಥೆಯನ್ನು 2026-27ನೇ ಹಣಕಾಸಿನ ಸಾಲಿಗೆ ಬ್ಯಾಂಕಿನ ಶಾಸನಬದ್ಧ ಲೆಕ್ಕಪರಿಶೋಧಕರನ್ನಾಗಿ ನೇಮಿಸಲು ಕ್ರಮ ಇಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.

2025-2026ನೇ ಸಾಲಿನಲ್ಲಿ ಬ್ಯಾಂಕಿಗೆ ಸೇರಿಸಿಕೊಂಡ ಹಾಗೂ ಸಮಾಪನೆಯಾದ ಸದಸ್ಯರ ಪಟ್ಟಿ

ಕ್ರ. ಸಂ.	ಸದಸ್ಯತ್ವ	ವರ್ಷದ ಪ್ರಾರಂಭದಲ್ಲಿ	ವರದಿ ಸಾಲಿನಲ್ಲಿ ಸೇರ್ಪಡೆಯಾದವರು	ವರದಿ ಸಾಲಿನಲ್ಲಿ ಹಿಂದಕ್ಕೆ ಪಡೆದವರು	ವರದಿ ಸಾಲಿನ ಅಂತ್ಯದೊಳಗೆ ಇರತಕ್ಕ ಸದಸ್ಯರು
1.	ಸದಸ್ಯರು	14993	335	189	15139
2.	ಸಹ ಸದಸ್ಯರು	1525	31	86	1470
3.	ನಾಮಮಾತ್ರ ಸದಸ್ಯರು	330	81	57	354

2025-26ನೇ ಸಾಲಿನಲ್ಲಿ ಆಗಿರತಕ್ಕ ಹೆಚ್ಚುವರಿ ಖರ್ಚುಗಳ ವಿವರ

ಕ್ರ. ಸಂ.	ವಿವರ	2025-26 ನೇ ಸಾಲಿಗೆ ಅಂದಾಜು	2025-26ನೇ ಸಾಲಿನಲ್ಲಿ ಆದ ಖರ್ಚು	ಹೆಚ್ಚುವರಿ ಖರ್ಚಿನ ಮೊತ್ತ
1	ಅಂಚೆ ಮತ್ತು ದೂರವಾಣಿ ವೆಚ್ಚ	7,00,000.00	7,85,948.04	85,948.04
2	ಮುದ್ರಣ ಲೇಖನ ಸಾಮಗ್ರಿ ಮತ್ತು ಜಾಹಿರಾತು	12,00,000.00	12,58,307.00	58,307.00
3	ಅನಿಶ್ಚಿತ ಮತ್ತು ಇತರೆ ವೆಚ್ಚಗಳು	1,50,00,000.00	2,37,17,399.82	87,17,399.82



SL NO.	EXPENDITURE	Proposed Budget for 2025-2026	Actual for 2025-2026	Excess Spent for 2025-2026	Less Spent for 2025-2026	Proposed Budget for 2026-2027
1	Interest on Deposit	15,00,00,000.00	13,16,45,078.77	0.00	1,83,54,921.23	15,00,00,000.00
2	Establishment Charges	4,75,00,000.00	4,41,02,102.00	0.00	33,97,898.00	4,30,00,000.00
3	Directors Sitting Fees	60,000.00	52,100.00	0.00	7,900.00	60,000.00
4	Tax, Insurance, Rent, Elect. & Legal Chrgs	70,00,000.00	66,48,196.85	0.00	3,51,803.15	67,42,000.00
5	Postage & Telephone	7,00,000.00	7,85,948.04	85,948.04	0.00	8,00,000.00
6	Concurrent Audit Fee	7,20,000.00	7,20,000.00	0.00	0.00	6,00,000.00
7	Depreciation	40,00,000.00	31,85,971.50	0.00	8,14,028.50	35,00,000.00
8	P & S, Advertisement	12,00,000.00	12,58,307.00	58,307.00	0.00	13,00,000.00
9	Contingency & Other Expenditure	1,50,00,000.00	2,37,17,399.82	87,17,399.82	0.00	2,40,00,000.00
10	Provisions					
a	for Standard Assets	25,00,000.00	0.00	0.00	25,00,000.00	25,00,000.00
b	for Bad & Doubtful Debts Reserves	50,00,000.00	0.00	0.00	50,00,000.00	50,00,000.00
c	for BDA Lease Amt. amortised	1,60,000.00	1,58,000.00	0.00	2,000.00	1,60,000.00
d	for Premium on G. Sec. amortised	40,000.00	36,800.00	0.00	3,200.00	40,000.00
e	for Audit Fee	2,98,000.00	2,98,000.00	0.00	0.00	2,98,000.00
f	for Earned Leave Encashment	25,00,000.00	24,40,000.00	0.00	60,000.00	20,00,000.00
g	for Staff Gratuity	30,00,000.00	0.00	0.00	30,00,000.00	10,00,000.00
h	for Special Reserve u/s 36(1)(viii) of IT act	3,00,000.00	16,000.00	0.00	2,84,000.00	1,00,000.00
i	Investment Depreciation Reserve	10,00,000.00	53,70,000.00	43,70,000.00	0.00	10,00,000.00
	Total	24,09,78,000.00	22,04,33,903.98	1,32,31,654.86	3,37,75,750.88	24,21,00,000.00
SL No.	INCOME	Proposed Budget for 2025-2026	Actual for 2025-2026	Excess Earned for 2025-2026	Less Earned for 2025-2026	Proposed Budget for 2026-2027
1	Interest on Loans	20,00,00,000.00	14,21,97,053.00	0.00	5,78,02,947.00	18,50,00,000.00
2	Interest on Investment	4,50,00,000.00	4,91,55,264.11	41,55,264.11	0.00	6,00,00,000.00
3	Miscellaneous Income	2,50,00,000.00	3,53,16,452.44	1,03,16,452.44	0.00	2,00,00,000.00
	Total	27,00,00,000.00	22,66,68,769.55	1,44,71,716.55	5,78,02,947.00	26,50,00,000.00
	PROFIT / LOSS	2,90,22,000.00	62,34,865.57			2,29,00,000.00

Disclosure in financial statement for the Year 2025-2026

PROFIT AND LOSS A/C FOR THE PERIOD FROM 01-04-2025 TO 31-03-2026 (Form -B)

Sr. No.	Expenditure	As on 31/03/2026 (Current year)	As on 31/03/2025 (Previous year)	Sr. No.	Income	As on 31/03/2026 (Current year)	As on 31/03/2025 (Previous year)
1	Interest on Deposits	13,16,45,078.77	12,28,56,744.68	1	Interest and Discounts	19,13,52,317.11	20,01,76,669.34
2	Salaries and Allowances	4,41,02,102.00	4,83,93,871.00	2	Commission, Exchange and Brokerage	89,228.00	2,11,006.72
3	Directors Sitting Fee and Allowances	11,41,000.00	13,17,500.00	3	Other Incomes	3,52,27,224.44	5,93,31,946.65
4	Rent, Taxes, Insurance and Lighting Etc.,	61,02,696.85	59,61,529.00		Total	22,66,68,769.55	25,97,19,622.71
5	Law Charges	5,45,500.00	4,83,550.00				
6	Postage and Telephone Charges	7,85,948.04	10,31,352.82				
7	Auditors Fees	11,38,000.00	11,66,000.00				
8	Depreciation	31,85,971.50	34,36,346.00				
9	Stationery, Printing and Advertisements Etc.,	12,58,307.00	10,84,791.14				
10	Other Expenditure	3,05,29,299.82	9,01,97,920.38				
	Total	22,04,33,903.98	27,59,29,605.02				
11	Profit Before Tax	62,34,865.57	-1,62,09,982.31				
12	Less: Accumulated loss	-2,07,64,242.31	0.00				
13	Less: Income tax paid during previous year (2022-23)	0.00	44,93,260.00				
14	Less: Deferred Tax	43,000.00	61,000.00				
15	Profit After Tax	-1,45,72,376.74	-2,07,64,242.31				
	Total	22,66,68,769.55	25,97,19,622.71		Total	22,66,68,769.55	25,97,19,622.71
	Grand Total	22,66,68,769.55	25,97,19,622.71		Grand Total	22,66,68,769.55	25,97,19,622.71

BALANCE SHEET AS ON 31/03/2026 (AS PER B.R. Act 1949 Column 29 Form A - 3rd Schedule)

Sr. No.	Capital and Liabilities	As on 31/03/2026 (Current year)	As on 31/03/2025 (Previous year)	Sr. No.	Property and Assets	As on 31/03/2026 (Current year)	As on 31/03/2025 (Previous year)
1	Share Capital	7,60,44,251.00	7,83,00,151.00	1	Cash	70,66,420.00	66,44,911.00
2	Reserve Fund and Other Reserves	19,81,33,857.61	19,88,89,417.61	2	Balances with Other Banks	9,77,88,266.87	10,21,81,603.12
3	Deposits and Other Accounts	2,23,22,16,712.93	1,85,78,66,175.48	3	Investment in Other Banks	27,02,83,742.00	6,77,83,742.00
4	Borrowings	62,27,153.00	68,59,056.00	4	Money at Call and Mutual Fund	18,07,50,000.00	1,75,00,000.00
5	Overdue Interest Reserve	10,70,61,527.00	9,80,70,453.00	5	Investments	69,24,58,200.00	63,43,12,500.00
6	Interest Payable	91,33,089.00	71,85,338.28	6	Shares	10,25,000.00	10,25,000.00
7	Other Liabilities	1,16,63,583.99	2,25,06,241.27	7	Loan and Advances	1,15,73,31,692.34	1,20,96,18,766.34
8	Provisions	1,88,26,744.63	5,98,87,916.62	8	Interest Receivable	10,92,82,047.00	10,11,40,910.00
9	Profit / Loss	-1,45,72,376.74	-2,07,64,242.31	9	Fixed Assets	6,78,60,324.00	7,23,94,060.00
				10	Other Assets	4,68,42,501.21	8,21,52,665.49
				11	Non-Banking Asset	1,40,46,349.00	1,40,46,349.00
	Grand Total	2,64,47,34,542.42	2,30,88,00,506.95		Grand Total	2,64,47,34,542.42	2,30,88,00,506.95
	Dea Fund (Contra)	1,48,55,684.72	1,26,03,870.88		Dea Fund (Contra)	1,48,55,684.72	1,26,03,870.88

Disclosure in financial statements - 'Notes to Accounts' -UCBs

1. Regulatory Capital a) Composition of Regulatory Capital

Sr. No.	Particulars	(in lakhs)	
		Current Year (2026)	Previous Year (2025)
i)	Paid up share capital and reserves (net of deductions, if any)	601.13	602.75
ii)	Other Tier 1 capital	774.73	774.73
iii)	Tier 1 capital (i + ii)	1375.86	1377.48
iv)	Tier 2 capital	191.98	207.93
v)	Total capital (Tier 1+Tier 2)	1567.84	1585.41
vi)	Total Risk Weighted Assets (RWAs)	13794.56	12548.02
vii)	Paid-up share capital and reserves as percentage of RWAs	4.36%	4.80%
viii)	Tier 1 Ratio (Tier 1 capital as a percentage of RWAs)	9.97%	10.98%
ix)	Tier 2 Ratio (Tier 2 capital as a percentage of RWAs)	1.39%	1.66%
x)	Capital to Risk Weighted Assets Ratio (CRAR) (Total Capital as a percentage of RWAs)	11.37%	12.63%

2. Asset liability management

a) Maturity pattern of certain items of assets and liabilities

As at 2025-26 (current year balance sheet date)

Sr.No.	Particulars	1.-14 days	15-28 days	29 days-3 months	Over 3 months upto 6 months	Over 6 months upto 1 Year	Over 1 Year upto 3 Years	Over 3 Years upto 5 Years	Over 5 years	Total
1	Deposits	4.99	0.35	15.39	18.02	31.45	43.04	22.33	87.65	223.22
2	Advances	0.37	0.05	0.75	0.71	3.18	6.57	15.34	88.76	115.73
3	Investments	1.62	0.62	17.57	0.12	15.20	19.71	10.94	48.67	114.45
4	Borrowings	0.00	0.00	0.00	0.00	0.00	0.00	0.00	0.62	0.62

3. Investments

a) Composition of Investment Portfolio

As at 2025-26 (current year balance sheet date)

(Amt. in crores)

Particulars	Investments in India						
	Government Securities	Other Approved Securities	Shares	Debentures and Bonds	Subsidiaries and/or joint ventures	Others	Total investments in India
Held to Maturity							
Gross	20.96	33.33	0.10	0.00	0.00	45.10	99.49
Less: Provision for non- performing investments (NPI)	0.00	0.00	0.00	0.00	0.00	0.00	0.00
Net	20.96	33.33	0.10	0.00	0.00	45.10	99.49

Available for Sale							
Gross	14.88	0.08	0.00	0.00	0.00	0.00	14.96
Less: Provision for depreciation and NPI	0.72	0.00	0.00	0.00	0.00	0.00	0.72
Net	14.16	0.08	0.00	0.00	0.00	0.00	14.24

Held for Trading							
Gross	0.00	0.00	0.00	0.00	0.00	0.00	0.00
Less: Provision for depreciation and NPI	0.00	0.00	0.00	0.00	0.00	0.00	0.00
Net	0.00	0.00	0.00	0.00	0.00	0.00	0.00

Total Investments	35.84	33.41	0.10	0.00	0.00	45.10	114.45
Less: Provision for non- performing investments	0.00	0.00	0.00	0.00	0.00	0.00	0.00
Less: Provision for depreciation and NPI	0.72	0.00	0.00	0.00	0.00	0.00	0.72
Net	35.12	33.41	0.10	0.00	0.00	45.10	113.73

As at 2024-25 (previous year balance sheet date)

As at 2024-25 (previous year balance sheet date)

(Amt. in crores)

Particulars	Investments in India						
	Government Securities	Other Approved Securities	Shares	Debentures and Bonds	Subsidiaries and/or joint ventures	Others	Total investments in India
Held to Maturity							
Gross	25.90	18.36	0.10	0.00	0.00	8.53	52.89
Less: Provision for non-performing investments (NPI)	0.00	0.00	0.00	0.00	0.00	0.00	0.00
Net	25.90	18.36	0.10	0.00	0.00	8.53	52.89

Available for Sale							
Gross	9.84	9.33	0.00	0.00	0.00	0.00	19.17
Less: Provision for depreciation and NPI	0.18	0.00	0.00	0.00	0.00	0.00	0.18
Net	9.66	9.33	0.00	0.00	0.00	0.00	18.99

Held for Trading							
Gross	0.00	0.00	0.00	0.00	0.00	0.00	0.00
Less: Provision for depreciation and NPI	0.00	0.00	0.00	0.00	0.00	0.00	0.00
Net	0.00	0.00	0.00	0.00	0.00	0.00	0.00

Total Investments	35.74	27.69	0.10	0.00	0.00	8.53	72.06
Less: Provision for non-performing investments	0.00	0.00	0.00	0.00	0.00	0.00	0.00
Less: Provision for depreciation and NPI	0.18	0.00	0.00	0.00	0.00	0.00	0.18
Net	35.56	27.69	0.10	0.00	0.00	8.53	71.88

b) Movement of Provisions for Depreciation and Investment Fluctuation Reserve

Particulars	(Amount in ₹ crore)	
	As on 31/03/2026 (Current Year)	As on 31/03/2025 (Previous Year)
i) Movement of provisions held towards depreciation on investments		
a) Opening balance	0.18	1.18
b) Add: Provisions made during the year	0.54	0.00
c) Less: Write off / write back of excess provisions during the year	0.00	1.00
d) Closing balance	0.72	0.18
ii) Movement of Investment Fluctuation Reserve		
a) Opening balance	0.79	0.79
b) Add: Amount transferred during the year	0.00	0.00
c) Less: Drawdown	0.00	0.00
d) Closing balance	0.79	0.79
iii) Closing balance in IFR as a percentage of closing balance of investments ¹³ in AFS and HFT/Current category	5.52%	4.14%

c) Sale and transfers to/from HTM category:

1)	SALE FROM AFS : Security name =6.10 GOI 2031, a) Purchase Value = Rs.4,90,47,500.00, Rate = Rs.98.09, date of purchase = 06/12/2021. b) Sale Value = Rs. 4,97,70,000.00, Rate = Rs.99.54, Date of Sale = 17/07/2025, Profit Rs. 7,22,500.00.
2)	SHIFTING FROM AFS TO HTM CATEGORY : Security name =7.20 KA SDL 2027, a) Purchase Value = Rs.5,00,07,500.00, Rate = Rs.100.15, date of purchase = 25/01/2017.
3)	SHIFTING FROM HTM TO AFS CATEGORY : Security name =6.22 GOI 2035, a) Purchase Value = Rs.4,94,00,000.00, Rate = Rs.98.80, date of purchase = 21/01/2021.

d) Non-SLR investment portfolio

i) Non-performing non-SLR investments

Sr. No.	Particulars	(Amount in ₹ crore)	
		As on 31/03/2026 (Current Year)	As on 31/03/2025 (Previous Year)
a)	Opening balance	0.00	0.00
b)	Additions during the year since 1 st April	0.00	0.00
c)	Reductions during the above period	0.00	0.00
d)	Closing balance	0.00	0.00
e)	Total provisions held	0.00	0.00

ii) Issuer composition of non-SLR investments

(Amount in ₹ crore)

Sr.No.	Issuer	Amount	
-1	-2	As on 31/03/2026 (Current Year)	As on 31/03/2025 (Previous Year)
a)	PSUs	0.00	0.00
b)	FIs	0.00	0.00
c)	Banks	36.81	17.00
d)	Private Corporates	0.00	0.00
e)	Subsidiaries/Joint Ventures	0.00	0.00
f)	Others	18.18	1.85
g)	Provision held towards depreciation on investments (IDR)	0.72	0.18
	Total *	55.71	19.03

- *The total shall match the total of non-SLR investments held by the bank.
- Amounts reported under columns 4, 5, 6 and 7 above may not be mutually exclusive.

3. Asset quality

a) Classification of advances and provisions held
As at 2025-26 (current year NPA Data)

(in lakhs)

	Standard	Non- Performing			Total
		Sub-Standard	Doubtful	Loss	
Gross Standard Advances and NPAs					
Opening Balance	10,800.46	359.22	866.51	70.00	12,096.19
Add: Additions during the year		25.55	10.28		35.83
Less: Reductions during the year*	558.70	0.00	0.00		558.70
Closing balance	10,241.76	384.77	876.79	70.00	11,573.32
Provisions (excluding Floating Provisions)					
Opening balance of provisions held	50.00				897.31
Add: Fresh provisions made during the year	0.00				0.00
Less: Excess provision reversed/ Write-off loans	9.00				54.31
Closing balance of provisions held	41.00				843.00
Net NPAs					
Opening Balance					448.42
Add: Fresh additions during the year					35.83
Less: Reductions during the year					0.00
Closing Balance					484.25

Ratios ¹⁶ (in per cent)	Current Year (2026)	Previous Year (2025)
Gross Npa to Gross Advances	11.51%	10.71%
Net Npa to Net Advances	4.92%	3.99%
Provision coverage ratio = Percentage of NPA Provision / Gross NPA	60.23%	65.39%

b) Sector-wise Advances and Gross NPAs
As at 2025-26 (current year Priority Sector Data)

(in lakhs)

Sr. No.	Sector*	Current Year			Previous Year		
		Outstanding Total Advances	Gross NPAs	Percentage of Gross NPAs to Total Advances in that sector	Outstanding Total Advances	Gross NPAs	Percentage of Gross NPAs to Total Advances in that sector
i)	Priority Sector						
a)	Agriculture and allied activities						
b)	Advances to industries sector eligible as priority sector lending						
c)	Services	633.87	152.07	1.31%	640.24	168.72	1.39%
d)	Others loans including Personal loans	4,198.00	419.00	3.62%	2,183.04	214.76	1.78%
	Subtotal (i)	4,831.87	571.07	4.93%	2,823.28	383.48	3.17%
ii)	Non-priority Sector						
a)	Agriculture and allied activities						
b)	Industry						
c)	Services						
d)	Others loans including Personal loans	6,741.45	760.49	6.57%	9,272.91	912.25	7.54%
	Sub-total (ii)	6,741.45	760.49	6.57%	9,272.91	912.25	7.54%
	Grand Total	11,573.32	1,331.56	11.51%	12,096.19	1,295.73	10.71%

i) Details of accounts subjected to restructuring = NIL

c) Fraud accounts

Banks shall make disclose details on the number and amount of frauds as well as the provisioning thereon as per template given below.

Particulars	Current year (2026)	Previous year (2025)
Number of frauds reported	2.00	2.00
Amount involved in fraud (₹ crore)	0.74	0.74
Amount of provision made for such frauds (₹ crore)	0.74	0.74
Amount of Unamortised provision debited from 'other reserves' as at the end of the year. (₹ crore)	0.00	0.00

i) Disclosure under Resolution Framework for COVID-19-related Stress

Format for disclosures to be made starting March 31, 2024

Disclosure under RFW for covid-19 related stress Feb 2020

(Amounts in ₹ crore)

Type of borrower	Exposure to accounts classified as Standard consequent to implementation of resolution plan- Position as at the end of the previous year(A)	Of (A), aggregate debt that slipped into NPA during the year	Of (A), amount paid by the borrowers during the year	Of (A) Exposure to accounts classified as Standard consequent to implementation of resolution plan - Position as at the end of this year
Others	1.45	0.00	1.45	0.00
Total	1.45	0.00	1.45	0.00

d) Divergence in asset classification and Provisioning: NIL

* As defined in section 3(7) of the Insolvency and Bankruptcy Code, 2016

4. Exposures

a) Exposure to real estate sector

(Amounts in ₹ crore)		
Category	Current Year (2026)	Previous Year (2025)
a) Residential Mortgages - Lending fully secured by mortgages on residential property that is or will be occupied by the borrower or that is rented. Individual housing loans eligible for inclusion in priority sector advances shall be shown separately. Exposure would also include non-fund based (NFB) limits.	97.97	108.08
b) Commercial Real Estate -	0.00	0.00
Total Exposure to Real Estate Sector	97.97	108.08

b) Unsecured advances

(Amounts in ₹ crore)		
Particulars	Current Year (2026)	Previous Year (2025)
Total unsecured advances of the bank	3.85	2.97

5. Concentration of deposits, advances and NPAs

a) Concentration of deposits

(Amounts in ₹ crore)		
Particulars	Current Year (2026)	Previous Year (2025)
Total deposits of the twenty largest depositors	18.17	15.71
Percentage of deposits of twenty largest depositors to total deposits of the bank	8.14%	8.46%

b) Concentration of advances*

(Amounts in ₹ crore)

Particulars	Current Year (2026)	Previous Year (2025)
Total advances to the twenty largest borrowers	14.95	14.83
Percentage of advances to twenty largest borrowers to total advances of the bank	12.92%	12.26%

*Advances shall be computed based on credit exposure i.e. funded and non-funded limits. The sanctioned limits or outstanding, whichever are higher, shall be reckoned. However, in the case of fully drawn term loans, where there is no scope for re-drawal of any portion of the sanctioned limit, banks may reckon the outstanding as the credit exposure

c) Concentration of NPAs

(Amounts in ₹ crore)

Particulars	Current Year (2026)	Previous Year (2025)
Total Exposure to the top twenty NPA accounts	8.05	7.48
Percentage of exposures to the twenty largest NPA exposure to total Gross NPAs.	60.50%	58.00%

6. Transfers to Depositor Education and Awareness Fund (DEA Fund)

(Amounts in ₹ Crores)

Sr. No.	Particulars	Current Year (2026)	Previous Year (2025)
i)	Opening balance of amounts transferred to DEA Fund	1.29	1.34
ii)	Add: Amounts transferred to DEA Fund during the year	0.26	0.18
iii)	Less: Amounts reimbursed by DEA Fund towards claims	0.00	0.23
iv)	Closing balance of amounts transferred to DEA Fund	1.55	1.29

7. Disclosure of complaints - NIL

a) Top five grounds of complaints received by the bank from customers - **Nil**

8. Disclosure of penalties imposed by the Reserve Bank of India - **Nil**

9. Other Disclosures

a) Business ratios

Particular	Current Year (2026)	Previous Year (2025)
i) Interest Income as a percentage to Working Funds	7.31%	8.95%
ii) Non-interest income as a percentage to Working Funds	1.27%	2.57%
iii) Cost of Deposits	6.44%	6.26%
iv) Net Interest Margin	2.91%	3.87%
v) Operating Profit as a percentage to Working Funds	-0.20%	-0.07%
vi) Return on Assets	-0.59%	-0.89%
vii) Business (deposits plus advances) per employee (in ₹crore)	6.28	5.20
viii) Profit/(Loss) per employee (in ₹ crore)	-0.03	-0.04

b) Bancassurance business - Nil

c) Disclosures regarding Priority Sector Lending Certificates (PSLCs)

(in crores)

Particular	Current Year (2026)	Previous Year (2025)
PSLC - General (Purchased)	140.00	65.00
PSLC - Small and Marginal Farmers (Purchased)	5.00	32.00
PSLC - Micro Enterprises (Purchased)	28.00	10.00
Total	173.00	107.00

d) Provisions and contingencies

(in lakhs)

Provision debited to Profit and Loss Account	Current Year (2026)	Previous Year (2025)
i) Provisions for NPI	0	0
ii) Provision towards NPA	0	0
iii) Provision made towards Income tax	0	0
iv) Other Provisions and Contingencies (with details)		
BDDR Reserves	-	35.00
BDA Lease amount amortised	1.58	1.58
Prem.on G-sec-Amortisation	0.37	0.42
Investment Depreciation Reserve	53.70	-
Special Reserves-Housing Loan -u/s 36(1)(viii)	0.16	-
Staff Gratuity Reserve	-	391.25
Staff Leave Encashment Fund	24.40	200.50
Deferred Tax	0.43	0.61
Income tax paid during previous year (2022-23)	-	44.93
Total	80.64	674.29

e) Payment of DICGC Insurance Premium

		(in lakhs)	
Sr. No.	Particulars	Current Year (2026)	Previous Year (2025)
i)	Payment of DICGC Insurance Premium	22.94	23.96
ii)	Arrears in payment of DICGC premium	-	-

f) Disclosure of facilities granted to directors and their relatives - Nil

Sd/-
J Prakasha
(CEO)

Sd/-
B. N. Satish
(Director)

Sd/-
K. G. Mahadeva Rao
(Vice-President)

Sd/-
Ambore P. Satheesh
(President)

For, Akasam & Associates
Chartered Accountants
FRN: 005832S

Sd/-
Pavan Kumar P V
Partner
M No. 218888

Place : Bengaluru
Date: 29.06.2026

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸನ್ಮಾನ್ಯ ಸದಸ್ಯರೇ,

ಹಿಂದಿನ ಸಾಲಿನಂತೆ ಈ ಸಾಲಿನಲ್ಲಿಯೂ ಸಹ ನಿಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರತಿಭಾ ಪುರಸ್ಕಾರವನ್ನು ನೀಡಲು ಬ್ಯಾಂಕಿನ ನಿರ್ದೇಶಕ ಮಂಡಳಿಯವರು ತೀರ್ಮಾನಿಸಿರುತ್ತಾರೆ. ಆದುದರಿಂದ ನಿಮ್ಮ ಮಗ / ಮಗಳು 2025-2026ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಅಥವಾ ದ್ವಿತೀಯ ಪಿ.ಯೂ.ಸಿ. ತರಗತಿಯ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಲ್ಲಿ ಪ್ರತಿಭಾ ಪುರಸ್ಕಾರದ ಪರಿಗಣನೆಗಾಗಿ ಅರ್ಜಿಯೊಂದಿಗೆ ಮಾರ್ಕ್ಸ್ ಕಾರ್ಡಿನ ನಕಲನ್ನು ಲಗತ್ತಿಸಿ ಬ್ಯಾಂಕಿನ ಶಾಖೆಗಳಿಗೆ ದಿನಾಂಕ 25-08-2026ರೊಳಗೆ ಸಲ್ಲಿಸಬೇಕೆಂದು ಕೋರಿದೆ. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ದಿನಾಂಕ: 30-08-2026ನೇ ಭಾನುವಾರದಂದು ನಡೆಯುವ ವಾರ್ಷಿಕ ಸಾಮಾನ್ಯ ಸಭೆಯ ಮೊದಲು ಬೆಳಿಗ್ಗೆ 09:00 ಗಂಟೆಗೆ ಅರ್ಹ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರುಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡುವ ಕಾರ್ಯಕ್ರಮವಿರುತ್ತದೆ. ಪುರಸ್ಕೃತರು ಸಕಾಲಕ್ಕೆ ಬಂದು ಸ್ವೀಕರಿಸತಕ್ಕದ್ದು.

ಅರ್ಜಿ ನಮೂನೆಯನ್ನು ಬ್ಯಾಂಕಿನ ಶಾಖೆಗಳಲ್ಲಿ ಪಡೆಯಬಹುದು ಅಥವಾ ಜಾಲತಾಣಕ್ಕೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

website : www.bhavasarabank.in

ವಿಶೇಷ ಸೂಚನೆ

ಸದಸ್ಯನ ಹಕ್ಕುಗಳು ಮತ್ತು ಹೊಣೆಗಾರಿಕೆಗಳು

ಬ್ಯಾಂಕಿನ ಒಬ್ಬ ಸದಸ್ಯನು ಆತನಿಗೆ ಯುಕ್ತವಾಗಿ ತಿಳಿಸಲಾದ ಕಳೆದ ಐದು ವಾರ್ಷಿಕ ಸಾಮಾನ್ಯ ಸಭೆಗಳ ಪೈಕಿ ಕನಿಷ್ಠ ಯಾವುದೇ ಎರಡು ವಾರ್ಷಿಕ ಸಾಮಾನ್ಯ ಸಭೆಗಳಿಗೆ ಹಾಜರಾಗದಿದ್ದಲ್ಲಿ ಅಥವಾ ಹಿಂದಿನ ಐದು ಸಹಕಾರ ವರ್ಷಗಳ ಪೈಕಿ ಯಾವುದೇ ಎರಡು ಸಹಕಾರ ವರ್ಷಕ್ಕಾಗಿ ಈ ಉಪವಿಧಿಗಳಲ್ಲಿ ನಿರ್ದಿಷ್ಟ ಪಡಿಸಿದಂತೆ ಬ್ಯಾಂಕು ದೊರಕಿಸಿಕೊಡುವ ಕನಿಷ್ಠ ಸೇವೆಗಳನ್ನು ಅಥವಾ ಸೌಲಭ್ಯಗಳನ್ನು ಪ್ರತಿವರ್ಷ ಬಳಸಿಕೊಳ್ಳಲು ತಪ್ಪಿದ್ದಲ್ಲಿ, ಅಂಥ ಸದಸ್ಯನು ಒಂದು ವರ್ಷದವರೆಗೆ ಸಾಮಾನ್ಯ ಸಭೆಯಲ್ಲಿ ಮತ ನೀಡುವ ಹಕ್ಕನ್ನು ಹಾಗೂ ನಿರ್ದೇಶಕರ ಚುನಾವಣೆಯಲ್ಲಿ ಮತ ನೀಡುವ ಮತ್ತು ಸ್ಪರ್ಧಿಸುವ ಹಕ್ಕನ್ನು ಹೊಂದಿರತಕ್ಕದ್ದಲ್ಲ.

SPECIAL NOTICE

RIGHTS & RESPONSIBILITIES OF A MEMBER

If a member of the bank has failed to attend at least any two annual general meetings out of the last five annual general meetings duly communicated to him or failed to utilize such minimum services or facilities as may be specified in the bye-laws for any two co-operative years out of the last five co-operative years, such member shall not have a right to vote in the general meeting and to participate, contest and vote in the election of the directors for a period of one year.

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

ವಿಶೇಷ ಸೂಚನೆ

1. 2025-2026ನೇ ಸಾಲಿನ ಅಥಾವೆ ಪತ್ರಿಕೆ ಮತ್ತು ಲೆಕ್ಕ ಪರಿಶೋಧಕರ ವರದಿ ಪುಸ್ತಕವನ್ನು ಬ್ಯಾಂಕಿನ ಪ್ರಧಾನ ಕಛೇರಿ ಮತ್ತು ಶಾಖೆಗಳಲ್ಲಿ ವಾರ್ಷಿಕ ಸಾಮಾನ್ಯ ಸಭೆಯ ಒಂದು ವಾರ ಮುಂಚಿತವಾಗಿ ಇಡಲಾಗಿರುತ್ತದೆ. ಮಾನ್ಯ ಸದಸ್ಯರೆಲ್ಲರೂ ಬ್ಯಾಂಕಿಗೆ ಬಂದು ಪಡೆಯತಕ್ಕದ್ದು.
2. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ತರಬಯಸುವ ವಿಷಯವನ್ನು ಸದಸ್ಯರು ದಿನಾಂಕ 25-08-2026 ರೊಳಗೆ ಲಿಖಿತ ಮೂಲಕ ಪ್ರಧಾನ ಕಛೇರಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ/ವ್ಯವಸ್ಥಾಪಕರಿಗೆ ತಲುಪಿಸಬೇಕು.
3. ಗುರುತಿನ ಚೀಟಿ ಪಡೆಯದ ಸದಸ್ಯರು ಇತ್ತೀಚಿನ 2 ಪಾಸ್ ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರಗಳನ್ನು ಬ್ಯಾಂಕಿಗೆ ನೀಡಿ ತಮ್ಮ ಗುರುತಿನ ಚೀಟಿಯನ್ನು ಕೂಡಲೇ ಪಡೆಯುವುದು. ಇದನ್ನು ಬ್ಯಾಂಕಿನಲ್ಲಿ ವ್ಯವಹರಿಸುವಾಗ, ಮಹಾಸಭೆ ಹಾಗೂ ಬ್ಯಾಂಕಿನ ಚುನಾವಣಾ ಸಮಯದಲ್ಲಿ ಉಪಯೋಗಿಸುವುದು.
4. ಬ್ಯಾಂಕಿನ ಸದಸ್ಯರುಗಳ ವಿಳಾಸಕ್ಕೆ ಕಳುಹಿಸುವ ಅನೇಕ ಕಾಗದ ಪತ್ರಗಳು ತಲುಪದೆ ವಾಪಸ್ಸು ಆಗುತ್ತಿರುವ ಪ್ರಯುಕ್ತ ಮಾನ್ಯ ಸದಸ್ಯರುಗಳು ತಮ್ಮ ಇತ್ತೀಚಿನ ಸರಿಯಾದ ವಿಳಾಸವನ್ನು ಬ್ಯಾಂಕಿಗೆ ಕೊಡಬೇಕೆಂದು ಕೋರಲಾಗಿದೆ.
5. ಸದಸ್ಯರು ಡಿವಿಡೆಂಡು ಘೋಷಿಸಿದ 3 ವರ್ಷದೊಳಗಾಗಿ ಪಡೆಯದೇ ಇರುವವರು ಈ ಸೂಚನೆಯ ಪತ್ರದ ಮೇರೆಗೆ 3 ತಿಂಗಳ ಒಳಗಾಗಿ ಪಡೆಯತಕ್ಕದ್ದು. ಇಲ್ಲವಾದಲ್ಲಿ ಬ್ಯಾಂಕಿನ ಬೈಲಾ ಸಂಖ್ಯೆ 111ರ ರೀತ್ಯಾ ಮೀಸಲು ನಿಧಿಗೆ ವರ್ಗಾಯಿಸಲಾಗುತ್ತದೆ. ಅಂದರೆ 2021-22ನೇ ಸಾಲಿನವರೆಗೂ ಘೋಷಿಸಿರುವ ಡಿವಿಡೆಂಡನ್ನು ದಿನಾಂಕ 31-12-2026ರೊಳಗೆ ಪಡೆಯದಿದ್ದಲ್ಲಿ ಅದನ್ನು ಬ್ಯಾಂಕಿನ ರಿಸರ್ವ್ ಫಂಡಿಗೆ ಜಮಾ ಮಾಡಲಾಗುವುದು ಎಂದು ಈ ಮೂಲಕ ಸೂಚಿಸಲಾಗಿದೆ.
6. ಬ್ಯಾಂಕಿನಲ್ಲಿ ಉಳಿತಾಯ ಖಾತೆ (S.B. A/c) ಯನ್ನು ಹೊಂದಿಲ್ಲದ ಸದಸ್ಯರು ಸದರಿ ಖಾತೆಯನ್ನು ಕೂಡಲೇ ತೆರೆದು ಡಿವಿಡೆಂಡನ್ನು ಪ್ರತಿ ಸಾಲಿನಲ್ಲಿ ವರ್ಗಾಯಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.
7. ಭಾರತೀಯ ರಿಸರ್ವ್ ಬ್ಯಾಂಕಿನ (RBI) ಕೆವೈಸಿ (KYC) ನಿರ್ದೇಶನದನ್ವಯ ಪ್ರತಿಯೊಬ್ಬ ಖಾತೆದಾರರು ತಮ್ಮ ಇತ್ತೀಚಿನ ಗುರುತು ಪತ್ರ ಮತ್ತು ವಿಳಾಸದ ಪುರಾವೆಯ ದಾಖಲೆ ಪತ್ರಗಳನ್ನು ಕಡ್ಡಾಯವಾಗಿ ಬ್ಯಾಂಕಿಗೆ ಸಲ್ಲಿಸುವುದು.
8. ಎಲ್ಲಾ ಸದಸ್ಯರಿಗೆ ಕೆಲವು ನಿರ್ದಿಷ್ಟವಾದ ಕರ್ತವ್ಯ, ಜವಾಬ್ದಾರಿ ಮತ್ತು ಹೊಣೆಗಾರಿಕೆ ಇದ್ದು, ಅವನ್ನು ಪರಿಪಾಲಿಸಬೇಕಾಗುತ್ತದೆ. ಆ ಪೈಕಿ ಮುಖ್ಯವಾಗಿ ಪ್ರತಿ ಸದಸ್ಯನು ವಾರ್ಷಿಕ ಸಾಮಾನ್ಯ ಸಭೆಗೆ ತಪ್ಪದೇ ಹಾಜರಾಗುವುದು.
9. ಪ್ರತಿಯೊಬ್ಬ ಸದಸ್ಯರು, ಪ್ರತಿ ಷೇರಿನ ಮೌಲ್ಯ ರೂ. 100.00ರಂತೆ ಕನಿಷ್ಠ 20 ಷೇರುಗಳನ್ನು ಪಡೆದು ಸದಸ್ಯತ್ವವನ್ನು ಪಡೆಯಬಹುದಾಗಿದೆ.

ಸದಸ್ಯರ ಮತ್ತು ಗ್ರಾಹಕರ ಅನುಕೂಲಕ್ಕಾಗಿ “ಸರ್ವತ್ರ” – ಬಹುಶಾಖಾ ಬ್ಯಾಂಕಿಂಗ್ ಸೌಲಭ್ಯ,
 “ಸಂದೇಶ” – ಕಿರು ಸಂದೇಶ ಸೇವೆ, ವಿದ್ಯುನ್ಮಾನ ನಿಧಿ ವರ್ಗಾವಣೆಗಾಗಿ “ವಾಸ್ತವ”
 ಆರ್.ಟಿ.ಜಿ.ಎಸ್/ಎನ್.ಇ.ಎಫ್.ಟಿ./ಐ.ಎಂ.ಪಿ.ಎಸ್., ಸ್ವಧನ್-ರೂಪೇ ಎ.ಟಿ.ಎಮ್. ಕಾರ್ಡ್ ಮತ್ತು
 “ದರ್ಪಣ” – ಬ್ಯಾಂಕಿನ ಸ್ವಂತ ಚಾಲತಾಣ ಸೇವೆಯನ್ನು ಪ್ರಾರಂಭಿಸಲಾಗಿದ್ದು,
 ಇದರ ಸೌಲಭ್ಯವನ್ನು ಪಡೆಯಬಹುದಾಗಿದೆ.

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

ATTRACTIVE DEPOSIT SCHEMES / ಆಕರ್ಷಕ ಠೇವಣಿ ಯೋಜನೆಗಳು

- | | |
|-------------------------------------|-------------------------------|
| 1. Unnathi Deposit Certificate | ಉನ್ನತಿ ಠೇವಣಿ ಸರ್ಟಿಫಿಕೇಟ್ |
| 2. Fixed Deposit Scheme | ಖಾಯಂ ಠೇವಣಿ ಯೋಜನೆ |
| 3. Recurring Deposit Scheme | ರಿಕರಿಂಗ್ ಠೇವಣಿ ಯೋಜನೆ |
| 4. Current Account | ಚಾಲ್ತಿ ಖಾತೆ |
| 5. Savings Bank Account | ಉಳಿತಾಯ ಖಾತೆ |
| 6. Bhavasara Bala Vikas Certificate | ಭಾವಸಾರ ಬಾಲ ವಿಕಾಸ್ ಸರ್ಟಿಫಿಕೇಟ್ |

ಸಾಲ ಸೌಲಭ್ಯಗಳು/Loan Facilities

LOAN PORTFOLIO	LOAN AMOUNT (IN RUPEES)	PERIOD IN MONTHS	RATE OF INT (% P.A.)
BKCB Utsav Loan	25,000	12	16.00%
BKCB Rent Loan	5,00,000	60	14.00%
	10,00,000	100	14.50%
BKCB Griha Unnathi Loan	1,00,000	60	11.50%
	2,00,000	60	12.00%
BKCB My Computer Loan	50,000	24	15.00%
	1,00,000	24	16.00%
BKCB Kankana Loan	1,00,000	60	13.50%
	3,00,000	100	14.00%
	5,00,000	100	14.50%
BKCB Jyesta Poura Loan	50,000	36	15.00%
BKCB Udyogpathi Loan	10,00,000*	12	14.00%
BKCB Varthak Loan	50,00,000*	12	14.00%
BKCB Griha Nirman Loan	25,00,000	180	10.50%
	50,00,000	180	11.00%
	70,00,000	180	11.50%
BKCB Mortgage Loan	15,00,000	180	13.50%
	25,00,000	180	14.00%
	>25,00,000	180	14.50%
Gold Loan	5,00,000	12	8.00%
Vehicle Loan	5,00,000	48	12.00%
Consumer Durables Loan	50,000	24	14.00%
Salary Loan	1,00,000	40	16.00%
Surety Loan	2,00,000	60	15.00%
Collateral Security Loan	5,00,000*	60	15.00%
Education Loan	50,000	12	11.00%
	2,00,000	36	12.00%
BKCB Saral Loan	20 Times of Net Monthly Income	60	12.00%
BKCB Vyapar (overdraft Loan)	25 % of Avg. Annual Business/ Professional Income of last 2 Years	60/12	12.00%/ + 2.00% on Deposit Rate

* With Collateral Security

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

RATE OF INTEREST PAYABLE ON TERM DEPOSIT

ಸಾವಧಿ ಠೇವಣಿಗಳ ಮೇಲೆ ಪಾವತಿಸುವ ಬಡ್ಡಿ ದರಗಳು

(ತಾ. 14-05-2026 ರಿಂದ ಜಾರಿಯಲ್ಲಿರುವಂತೆ)

(w.e.f. 14-05-2026)

ಅವಧಿ Period Description	ಸಾಮಾನ್ಯರಿಗೆ/ಶೈಕ್ಷಣಿಕ General/Institutions	ಹಿರಿಯ ನಾಗರಿಕರಿಗೆ Senior Citizens
30 ದಿವಸಗಳಿಂದ 90 ದಿವಸಗಳವರೆಗೆ From 30 Days to 90 Days	4.50% P.A	5.00% P.A
91 ದಿವಸಗಳಿಂದ 180 ದಿವಸಗಳವರೆಗೆ From 91 Days to 180 Days	4.75% P.A	5.25% P.A
181 ದಿವಸಗಳಿಂದ 1 ವರ್ಷದೊಳಗೆ From 181 Days to 1 Year	5.75% P.A	6.25% P.A
1 ವರ್ಷದ ಮೇಲ್ಪಟ್ಟು 2 ವರ್ಷದೊಳಗೆ Above 1 year & upto 2 years	6.50% P.A	7.00% P.A
2 ವರ್ಷದ ಮೇಲ್ಪಟ್ಟು 3 ವರ್ಷದೊಳಗೆ Above 2 year & upto 3 years	7.00% P.A	7.50% P.A
3 ವರ್ಷದ ಮೇಲ್ಪಟ್ಟು 5 ವರ್ಷದೊಳಗೆ Above 3 year & upto 5 years	7.50% P.A	8.00% P.A
5 ವರ್ಷದ ಮೇಲ್ಪಟ್ಟು 10 ವರ್ಷದೊಳಗೆ Above 5 year & upto 10 years	7.25% P.A	7.75% P.A

DOUBLE YOUR DEPOSIT AMOUNT IN 112 MONTHS

ಠೇವಣಿಗಳಿಗೆ ವಿಮಾ ರಕ್ಷಣೆ

We pay attractive interest on all types of deposits than
Nationalized / Commercial Banks. All deposits are
insured under D.I.C.G.C. Scheme



(DICGC Website)

ನಾವು ರಾಷ್ಟ್ರೀಕೃತ / ವಾಣಿಜ್ಯ ಬ್ಯಾಂಕುಗಳಿಗಿಂತ ಎಲ್ಲಾ ಠೇವಣಿಗಳ ಮೇಲೆ ಆಕರ್ಷಕ
ಬಡ್ಡಿಯನ್ನು ನೀಡುತ್ತೇವೆ. ಎಲ್ಲಾ ಠೇವಣಿಗಳಿಗೆ ಡಿ.ಐ.ಸಿ.ಜಿ.ಸಿ.ಯ
ಅಡಿಯಲ್ಲಿ ವಿಮೆ ಮಾಡಿಸಲಾಗಿದೆ



ಭಾವಸಾರ ಬ್ಯಾಂಕ್

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲ.,
ಬೆಂಗಳೂರು

“ಸ್ವಧನ್” “SWADHAN”

ರೂಪೆ ಎ.ಐ.ಎಂ. ಕಂ ಡೆಬಿಟ್ ಕಾರ್ಡ್
RuPay ATM cum DEBIT CARD



“ಶೀಘ್ರ”

“SHEEGHRA”

ಮಾನ್ಯ ಸದಸ್ಯರೆ
ಮತ್ತು ಗ್ರಾಹಕರೆ
ಡೆಬಿಟ್ ಕಾರ್ಡ್
ಮತ್ತು ಕ್ಯೂ ಆರ್
ಕೋಡನ್ನು ಪಡೆಯಲು
ಶಾಖೆಗೆ ಭೇಟಿ ನೀಡಿ
ಅರ್ಜಿಯನ್ನು ಸಲ್ಲಿಸಿ.



Dear Members
and Customers
Submit your
Application to avail
**DEBIT CARD &
QR CODE** at
our Branches

ಕ್ಯೂ.ಆರ್. ಕೋಡ್ / **QR CODE**



BHAVASARA BANK

The Bhavasara Kshatriya Co-Operative Bank Limited
Bengaluru

STATEMENT SHOWING FINANCIAL POSITION OF THE BANK IN THE PREVIOUS YEARS

(Rs. in Lakhs)

Particulars	2019-20	2020-21	2021-22	2022-23	2023-24	2024-25	2025-26
No. of Members	16,785	16,807	16,673	16,656	16,552	16,518	16,609
Paid up Capital	773.72	839.23	867.24	861.94	815.73	783.00	760.44
Reserves & Other Reserves	1,382.15	1,628.75	1,742.45	2,007.50	1,968.13	1,988.89	1,981.34
Deposits	24,041.87	25,424.98	25,271.46	24,996.32	20,663.39	18,578.66	22,322.16
Loans & Advances	11,980.29	15,334.07	16,252.75	15,370.91	13,669.71	12,096.19	11,573.32
Investments	12,534.95	10,547.70	9,264.76	9,802.92	7,838.38	7,206.21	11,445.17
Working Capital	26,629.11	28,195.00	28,600.39	28,298.09	24,171.74	21,522.11	26,433.75
Net Profit	102.87	-318.22	172.60	-144.89	147.22	-207.64	-145.72
Percentage of Recovery	96.38%	96.94%	96.58%	96.72%	95.38%	94.61%	94.42%
Dividend Declared					6.00%	---	---
Audit Classification	'B'	'B'	'B'	'C'	'B'	'B'	'B'

ಭಾವಸಾರ ಬ್ಯಾಂಕ್

ಬಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲ.,
ಬೆಂಗಳೂರು

ಪ್ರಧಾನ ಕಛೇರಿ ಮುಖ್ಯ ಶಾಖೆ

“ಸಹಕಾರ ಸದನ”, ನಂ. 63/67, 24ನೇ ಕ್ರಾಸ್, ಕಿಲಾರಿ ರಸ್ತೆ, ಬೆಂಗಳೂರು-560 053

E-mail : bkcbhobr@bhavasarakbank.in

ಶಾಖಾ ಕಛೇರಿಗಳು

ಕಂಟೋನ್ಮೆಂಟ್ ಶಾಖೆ

“ಸಹಕಾರ ಶತಾಬ್ದಿ”

ನಂ. 205, ಕೆ. ಕಾಮರಾಜ ರಸ್ತೆ,
ಬೆಂಗಳೂರು - 560 042

E-mail : bkcbcntbr@bhavasarakbank.in

ಮಲ್ಲೇಶ್ವರಂ ಶಾಖೆ

“ಸಹಕಾರ ಸಂಪಿಗೆ” ನಂ. 134/5,

ಪೈಪ್ ಲೈನ್ ರಸ್ತೆ, 11ನೇ ಕ್ರಾಸ್,

ಮಲ್ಲೇಶ್ವರಂ, ಬೆಂಗಳೂರು - 560 003

E-mail : bkcbmvmbtr@bhavasarakbank.in

ಬಸವನಗುಡಿ ಶಾಖೆ

“ಸಹಕಾರ ಸಹರಿ”

ನಂ. 1/1, ಮಾಡಲ್ ಹೌಸ್ 3ನೇ ರಸ್ತೆ,
ನಾಗಸಂದ್ರ ವೃತ್ತ, ಬಸವನಗುಡಿ,
ಬೆಂಗಳೂರು - 560 004

E-mail : bkcbbgdbr@bhavasarakbank.in

ಯಲಹಂಕ ಶಾಖೆ

ನಂ. 575/479, ಪದ್ಮಮ್ಮ ಕಾಂಪ್ಲೆಕ್ಸ್,

ಬಿ. ಬಿ. ರಸ್ತೆ, ಗಾಂಧಿನಗರ, ಯಲಹಂಕ,

ಬೆಂಗಳೂರು - 560 064

E-mail : bkcbynkbr@bhavasarakbank.in

Helpline No. : 080-22972781

ವ್ಯವಹಾರದ ವೇಳೆ

ಸೋಮವಾರದಿಂದ

ಶನಿವಾರದವರೆಗೆ

10.00 ರಿಂದ 1.00 ಗಂಟೆಯವರೆಗೆ

2.30 ರಿಂದ 6.00 ಗಂಟೆಯವರೆಗೆ

ಸಾರ್ವಜನಿಕ ರಜೆ :

2ನೇ ಮತ್ತು 4ನೇ ಶನಿವಾರ

ವಾರದ ರಜೆ :

ಭಾನುವಾರ

Book-Post
Printed Matter

Smt./ Sri



If undelivered please return to :

BHAVASARABANK

The Bhavasara Kshatriya Co-operative Bank Limited
'Sahakara Sadana', No. 63/67, 24th Cross, Kilari Road, Bengaluru-560 053
e-mail : info@bhavasarabank.in website : www.bhavasarabank.in